

ಫರಲೋಕ ರಾಜ್ಯದ ನಾಮ್ಯಗಳು

(13:24-52)

ಹರಲೋಕ ರಾಜ್ಯದ ಮುಂದಿನ ನಾಮ್ಯಗಳಲ್ಲ ಉತ್ತರೀಗಳಿಗೆ ವನ್ನುಗಳು ಬಹಳ ಸ್ವಷ್ಟವಾಗಿವೆ ಮತ್ತು ಯೇಸುವಿನ ಶೋಽಪ್ರಗಳಿಗೆ ಜಿರಪಲಜಿತವಾಗಿವೆ.

ಫರಲೋಕ ರಾಜ್ಯದ ಮುಂದಿನ ಮೂರು ಅಧಿಕ ನಾಮ್ಯಗಳು (13:24-33)

ಫಣಜಿಗಳು (13:24-30)

²⁴ಅತನು ವುತ್ತೊಂದು ನಾಮ್ಯವನ್ನು ಅವರಿಗೆ ಹೇಳಿದನು; ಅದೇನೆಂದರೆ - ಫರಲೋಕರಾಜ್ಯವು ಒಳ್ಳೆಯ ಜಳಿಜವನ್ನು ತನ್ನ ಹೊಲದಲ್ಲಿ ಜತ್ತಿಸ್ತು ಒಬ್ಬ ಮನುಷ್ಯಗಳಿಗೆ ಹೊಳೆತೆಯಾಗಿದೆ. ²⁵ಆದರೆ ಜನರು ನಿದ್ರೆಮಾಡುವ ಕಾಲದಲ್ಲಿ ಅವನ ವೈಲಯು ಬಂದು ಗೋಳಿಯ ನಡುವೆ ಹಣಜ ಜತ್ತಿ ಹೊಲದನು. ²⁶ಗೋಳಿಯ ಬೆಳೆದು ಥಲಕ್ಕೆ ಬಂದಾಗ ಹಣಜ ನಿತ ಕಾಬಿಂತ. ²⁷ಆಗ ಯಜಮಾನನ ಅಳುಗಳ ಅವನ ಬಿಂಗಿ ಬಂದು ಅಯ್ಯಾ, ನಿನು ನಿನ್ನ ಹೊಲದಲ್ಲಿ ಒಳ್ಳೆಯ ಜಳಿಜ ಜತ್ತಿದಿಯಲ್ಲ; ಹಣಜ ಎಲ್ಲಂದ ಬಂತು ಎಂದು ಕೇಳಲು ²⁸ಅವನು - ಇದು ಒಬ್ಬ ವೈಲ ಮಾಡಿದ ಕೆಲನ ಅನ್ನಲಾಗಿ ಅಳುಗಳ ಅವನನ್ನು - ಹಾಗಾದರೆ ನಾವು ಅದನ್ನು ಅಲಿಸಿ ತೆಗೆಯೆಣಣೋ ಎಂದು ಕೇಳಲು ²⁹ಅವನು - ಬೀಡ; ಹಣಜಯನ್ನು ಅಲಿಸಿ ತೆಗೆಯುವಾಗ ಅದರ ನಂಗಡ ಗೋಳಿಯನ್ನೆಲ್ಲಾದರೂ ಕಿತ್ತಿಲ. ³⁰ನುಗ್ಗಿಲ ಕಾಲದ ತನಕ ಏರಡೂ ಕೂಡ ಬೆಳೆಯಾ; ನುಗ್ಗಿಲಾಲದಲ್ಲಿ ನಾನು ಕೊಯ್ಯಬವಲನೆ - ಪೊದಲು ಹಣಜಯನ್ನು ಅಲಿಸಿತೆಗೆದು ಅದನ್ನು ನುಡುವದಕ್ಕೆ ಹೊರೆಕಟ್ಟಿಹಾಕಿ ಗೋಳಿಯನ್ನು ನನ್ನ ಕಣಜಕ್ಕೆ ತಂಜಲಿ ಎಂದು ಹೇಳಬೇನು ಅಂದನು.

ವರ್ಜನ 24. ಮತ್ತಾಯನು ಕರ್ತನು ದೋಷಿಯಲ್ಲ ಬೋಧಿಸುತ್ತಿರುವ ದೃಶ್ಯಕ್ಕೆ ಮರಳುತ್ತಾನೆ (13:1, 2). ಜತ್ತಿವರನ ನಾಮ್ಯ ಹೇಳಿದ ನಂತರ (13:3-9) ಯೇಸು ಜನಲಿಗೆ ಜನ್ಮೊಂದು ನಾಮ್ಯವನ್ನು ಹೇಳಿದನು (ನೋಡಿ 13:31, 33). ಈ ಅಧ್ಯಾಯದಲ್ಲಿ ಬರುವ ಇತರ ನಾಮ್ಯಗಳಂತೆ, ಇದು ನಿತ ಫರಲೋಕ ರಾಜ್ಯಕ್ಕೆ ನಂಬಂಥಿಸಿದ್ದಾಗಿದೆ (13:31, 33, 44, 45, 47). ಈ ನಾಮ್ಯದಲ್ಲಿ ಬರುವ ಹೊಲದ ಯಜಮಾನನು ತನ್ನ ಹೊಲದಲ್ಲಿ ಒಳ್ಳೆಯ ಜಳಿಜವನ್ನು ಜತ್ತಿದನು; ವರ್ಜನ 25 ಅದು “ಗೋಳಿ” ಎಂಬುದನ್ನು ನೂಡಿಸುತ್ತದೆ. ಅತನು ಉತ್ತಮವಾದ ಜಳಿಜವನ್ನು ಜತ್ತಿದ್ದಿಲಂದ, ನಹಜವಾಗಿ ಅತನು ಉತ್ತಮವಾದ ಪ್ರೇರನ್ನು ನಿಲಿಸ್ತಿಸಿದ್ದನು. ಅದರಿಂದ ಈ ಲೀಡಯಾಗಿ ಅಗಲಿಲ್ಲ.

ವರ್ಜನ 25. ಅಳುಗಳ ಮಲಗುತ್ತಿದ್ದರು ಎಂದರೆ ಅವರು ಚೈಗಳ್ಳರಾಗಿದ್ದರೆಂದಲ್ಲ; ರಾತ್ರಿ ನಮಯ ಮಲಗುತ್ತಿದ್ದರು. ಅವರು ನಿದ್ರೆ ಮಾಡುತ್ತಿದ್ದಿಲಂದ ವೈಲಯು ಬಂದು ಜತ್ತಿದ ಪ್ರೇರನ್ನು ಹಾಳುಮಾಡುವದಕ್ಕೆ ಅನುಮತಿಸಿದಂತಾಗಿತ್ತು. ಹಣಜ “ಕಳೆ” ಎಂದು ಕರೆಯಲ್ಪಡುವ ಅಳಿತಕಾಲ ತನವಾಗಿದೆ. ಅವು ಶ್ರಾಜೀನ ಘ್ರಾವದೇಶಗಳಲ್ಲಿ ನಮ್ಮಿದ್ದಿಯಾಗಿ ಬೆಳೆಯಿತುಪೆ. ಮತ್ತು ಜತ್ತಿದ ಬೆಳೆಯನ್ನು ನಾಶಮಾಡಿತು. ಹಣಜಯ ಬಹುಶಃ ಅದು ಕೆಡುತ್ತ

ಮಾಡುವ “ಕಹಿಹಲ್ಲ” ಎಂದು ಕರೆಯಲಾಗಿದೆ (ನೋಡಿಲ NEB), ಈ ಕಳೆಯಲ್ಲಿ ಹಿಂದಿನ ಪೂರ್ವಭಾಗದ ಹತ್ತಿರದಲ್ಲ ನಾಕಷ್ಟು ಬೆಳೆಯತ್ತು ಇತ್ತು. ಈ ನಿದರ್ಶವಾದ “ಕಳೆಹಲ್ಲ” ಬಿಹಪ್ಪಳ್ಳದ್ವಾರಿ ನಳಿಗೋಳಿಯ ಹಲ್ಲನ್ನಂತಿದ್ದು ಅದು ಗೋಳಿಗೆ ಸಮರೂಪವಾಗಿ ಕಾಣಿಸುತ್ತದೆ. ಒಬ್ಬ ವ್ಯಕ್ತಿಯ ಈ ಬಿಹಪ್ಪಳ್ಳ ಕಳೆಯೊಂದಿಗೆ ಗೋಳಿಯನ್ನು ಸೇಲಿಸಿ ಉಪಯೋಗಿಸುವುದಾದರೆ ಅವನು ಖಾಯಲಿಗೆ ತುತ್ತಾಗಬಹುದು.

ವ್ಯೇಲಿಯ ಹೊಲದಲ್ಲ ಹೊಳೆ ಹಣಜಿ ಜಿತ್ತುವದು ಪ್ರತಿಕಾರದ ಕಾರ್ಯವಾಗಿದೆ, ಇದು ಯೇಸುವಿನ ಸಮಯದಲ್ಲ ಕೆಟ್ಟ ಅಭ್ಯಾಸವಾಗಿತ್ತು, ಮತ್ತು ರೋಮನ್ ಕಾರ್ಯದೆ ಇದನ್ನು ನಿರ್ಬಂಧಿಸಿದ್ದರಿತ್ತು.¹ ಶೋತುಗಳ ಈ ನಾಮ್ಯವನ್ನು ಕೇಳಿ ಬಂಡಿತವಾಗಿ ಅಥಾತಕ್ಕೆ ಒಳಗಾಗಿರಿಅಕ್ಕಿಲ್.

ಪಜನ್ಗಳ 26-28. ಗೋಳಿಯ ಬೆಳೆದು ಫಲಕ್ಕೆ ಬಂದಾಗ ಹಣಜಯ ನಕ ಫಲಕ್ಕೆ ಬಂದಿತ್ತು, ಅಂದಿನ ಹೂರಂಭದ ದಿನಗಳಲ್ಲ ಗೋಳಿಯಂದ ಹಣಜಯ ಬೇಂ ಹೆಡಿಸಲು ನಾಷ್ಯವಿರಿಲ್ಲ. ಹೂರಂಭದ ಬೆಳವಣಿಗೆಯಲ್ಲ, ಗೋಳಿಯೊಳಗೆ ಹಣಜಯನ್ನು ಗುರುತಿಸಲಾಗುವದಿಲ್ಲ. ಹಾಗೆನ್ನು, ಅದು ಬೆಳೆಯವಾಗ ವ್ಯೇಲಿನ ತುಲತು ತಿಳವಳಿಕೆಯಿದ್ದವಲ್ಗೆ ನಹಜವಾಗಿ ವ್ಯತ್ಯಾಸ ತೊಲಿಬರುತ್ತದೆ. ಈನ್ ಇರುವದು ಅನಾಮಾನ್ಯವಿಲ್ಲ, ಅದರೆ ಅದು ಹೆಚ್ಚಿನ ಸಂಪೂರ್ಣ ಕಂಡುಬಂದಾಗ ಅಳಗಣಗೆ ಆಶ್ಚರ್ಯವಾಗುತ್ತದೆ. ಈ ಹರಸ್ತಿತಿಯನ್ನು ತಮ್ಮ ಯಜಮಾನನಿಗೆ, ಹೊಲದ ಮಾಲಕಸಿಗೆ (oikodespotēs) ಹೇಳುವಾಗ, ತಕ್ಷಣವೇ ಪರಿಸ್ಥಿತಿಯ ಅಲವಂಬಾಗುತ್ತದೆ. ಅದು ಒಬ್ಬ ವ್ಯೇಲಿ ಮಾಡಿದ ಕೆಲನ ಎಂದನ್ನು ಕೂಗಾರರು ಹಣಜಯನ್ನು ತೆಗೆಯಬೇಕೆಂದಿದ್ದರು, ಅದರೆ ಯಜಮಾನನು ಆ ಕಾರ್ಯವು ಹಣಜ ತೆಗೆಯವಾಗ ಅದು ಗೋಳಿಗೆ ಹಾಸಿಮಾಡದೆ ತೆಗೆಯಲು ಆಗುವದಿಲ್ಲ ಎಂದು ತಿಳಿಸಿ ಹೇಳಿದನ್ನು. ಆ ಸುಗ್ರಿಯ ಸಮಯ ಬರುವಾಗ ಏರಡು ಮರಗಳ ಒಟ್ಟಿಗೆ ಬೇರುಗಳನ್ನು ಜಪ್ಪಿ ಜೆನ್ನಾಗಿ ಬೆಳೆದಿರುತ್ತದೆ ಆ ಸಮಯದಲ್ಲ ಹಣಜಯನ್ನು ಬೇರು ನಹಿತ ತೆಗೆಯಲು ಯಾವುದೇ ತೊಂದರೆ ಆಗುವದಿಲ್ಲ.

ಪಜನ್ಗಳ 29, 30. ಹೊಲದ ಯಜಮಾನನ ನೀಡಿದ ಹಲಹಾರ ಉತ್ತಮವಾಗಿತ್ತು, ಅತನು ಕೂಲ ಕೆಲಸಗಾರಲಗೆ ಹಣಜ ಮತ್ತು ಗೋಳಿ ಫಲಪುವವರಿಗೆ ಒಟ್ಟಾಗಿ ಬೆಳೆಯಲ. ಸುಗ್ರಿಯ ಕಾಲದಲ್ಲ, ಅವುಗಳನ್ನು ಕೊಯ್ಯಿದರೆಲ್ಲ ಹಲವಿತ ಹೊಂದಿದವಲಂದ ಬೇಂಹಡಿ ಸಬಬಹುದು. ನಂತರ ಹಣಜಯನ್ನು ಸುಡುವದಕ್ಕೆ ಹೊರೆಕಟ್ಟಿಹಾಕಿ ಗೋಳಿಯನ್ನು ನನ್ನ ಕಳೆಹಲ್ಲ ತುಂಜನುವನು (ನೋಡಿಲ 3:12; 6:26).

ಗೋಳಿಯಂದ ಹಣಜಯನ್ನು ಮಾರು ಬಿಧಾಡಲ್ಲ ಬೇಂಹಡಿಸಬಹುದು. (1) ಗೋಳಿಯ ಹೆಚ್ಚಾಗಿ ಬೆಳೆದು ಸಿಂತಾಗ ಅದನ್ನು ರಾಶಿ ಮಾಡಲಾಗುವದು ಮತ್ತು ಉಳಿದ್ದೆಲ್ಲವನ್ನು ಸುಷ್ಪಿಜಿಡುವರು. (2) ಸುಗ್ರಿಯ ಸಮಯದಲ್ಲ ಗೋಳಿ ಮತ್ತು ಹಣಜಯನ್ನು ಬೇಂಹಡಿ ಸುವರು, ಮತ್ತು ಹಣಜಯನ್ನು ಗುಡ್ಡೆಯನ್ನಾಗಿ ಸೇಲಿಸಿ ಸುಷ್ಪಿಜಿಡುವರು. (3) ಉತ್ತಮ ಉತ್ಪಾದನೆಯನ್ನು ಜೀನುವ ಯಂತ್ರಕ್ಕೆ ಕಳುಹಿಸಿ ಅದರ ಮುಂದೆಯೇ ಉತ್ತಮ ಜೀಜವನ್ನು ಕೆಟ್ಟ ಜಳಿದಿಂದ ಬೇಂಹಡಿಸುವರು. ಈ ಮಾರು ಮಾಡುವ ಬಿಧಾನಗಳಲ್ಲ ಏರಡನೆಯ ಬಿಧಾನವನ್ನು ನಾಮ್ಯದಲ್ಲ ತೆಗೆದುಕೊಳ್ಳಲಾಗಿದೆ.

ಯೇಸು ಜಿತ್ತುವವನ ನಾಮ್ಯದಲ್ಲ ಮಾಡಿದಂತೆ ನಂತರ ಈ ನಾಮ್ಯವನ್ನು ಬಿವಲಿಸಿದನು (13:36-43).

ನಾಸಿವೆ ಕಾಳಿ (13:31, 32)

³¹ಅತನು ಮತ್ತೊಂದು ನಾಮ್ಯವನ್ನು ಅವಲಿಗೆ ಹೇಳಿದನು; ಅದೇನೆಂದರೆ ಹರಲೋಕ ರಾಜ್ಯವು ನಾಸಿವೆ ಕಾಳಿಗೆ ಹೊಳೆಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು

ಹೊಗಿ ತನ್ನ ಹೊಲದಲ್ಲಿ ಜತ್ತಿದನು. ³²ಅದು ಎಲ್ಲ ಜೀವಗಳಿಗಿಂತಲೂ ನಷ್ಟಿದಾಗಿದೆ, ಬೀಳಿದ ಮೇಲೆ ಕಾಯಿತಲ್ಪುದ ಗಿಡಗಳಿಗಿಂತ ದೊಡ್ಡಿದಾಗಿ ಮರವಾಗುತ್ತದೆ; ಅಕಾಶದಲ್ಲ ಹಾರಾಡುವ ಹಕ್ಕಿಗಳು ಬಂದು ಅದರ ಕೊಂಬೆಗಳಲ್ಲ ವಾನ ಮಾಡುತ್ತವೆ.

ವಜನಗಳ 31, 32. ಮುಂದಿನ ನಾಮ್ಯವಲ್ಲ, ಹರಲೋಕ ರಾಜ್ಯವನ್ನು ನಾಸಿವೆ ಕಾಜಗೆ ಹೋಲನಲಾಗಿದೆ. ಈ ಜೀವವು ನಿಜವಾಗಿಯ ಇತರ ಜೀವಗಳಿಗಿಂತ ಜಿಕ್ಕಿದಾಗಿಲ್ಲ. ಅದರೆ ಇದು “ಗಿಡಮೂಲಕಿಗೆಗಳಲ್ಲ” ಅತೀ ಜಿಕ್ಕಿದಾದ ಜೀವವಾಗಿದೆ. ಅಡವಿಯ ಹೂವು ಮತ್ತು ತುರಾಯಿ ಮರದ ಜೀವಗಳು, ಅಳತೆಯಲ್ಲ ಜಿಕ್ಕಿದಾಗಿರುತ್ತವೆ. ಯೇನು ನಾಸಿವೆ ಕಾಜನ್ನು ಎಲ್ಲ ಗಿಡದ ಜೀವಗಳಿಗೆ ಹೋಲಣನ್ನಿಲ್ಲ, ಕೇವಲ ಹಾಲೇಸ್ಟೀನ ದೇಶದಲ್ಲ ಬೀಳಿಯುವ ನನ್ಯಗಳಿಂದಿಗೆ ಹೋಲಣನ್ನಿಲ್ಲದ್ದಾನೆ. ನಾಸಿವೆ ಕಾಳು ತನ್ನ ಅಳತೆಯಂದಾಗಿ (“ನಾಸಿವೆ ಕಾಜನಂತೆಯ ಜಿಕ್ಕಿದಾಗಿರುವ”) ² ಎಂಬ ನಾಷ್ಟಿಕಿಯಾಗಿದೆ. ಯೇನು ಈ ಉದಾಹರಣೆಯನ್ನು ಬೀರೆ ಬೀರೆ ಸಮಯದಲ್ಲ ನಹ ತನ್ನ ಬೋಧನೆಯಲ್ಲ ಉಪಯೋಗಿಸಿದ್ದಾನೆ (17:20; ಲಾಕ 17:6).

ನಾಸಿವೆ ಕಾಳು ನಿದಿಷ್ಟವಾಗಿ ಒಣ ವಾತಾವರಣಿಯವ ಹಾಲೇಸ್ಟೀನ ದೇಶದಲ್ಲ ಉತ್ತಮವಾಗಿ ಬೀಳಿಯತ್ತದೆ. ಸಮುದ್ರದ ದಡದಲ್ಲ ಬಗೆಬಗೆಯ ನಾಸಿವೆ ಗಿಡಗಳು ಬೀರೆ ವೃವನ್ಯಾಯ ಕ್ಷೇತ್ರದಲ್ಲಿ ಬೀಳಿಯುದಕ್ಕಿಂತ ಹೆಚ್ಚು ಎತ್ತರವಾಗಿ ಬೀಳಿಯತ್ತವೆ ಮತ್ತು ಅವು ಮರವನ್ನು ಹೋಲುತ್ತವೆ.³ W. F. Albright ಮತ್ತು C. S. Mann ರವರು ಹಿಂಗೆ ಬರೆದಿದ್ದಾರೆ. “ನಾಸಿವೆ ಕಾಳು ಗಲಾಯ ಸಮುದ್ರದ ಬಳಯಲ್ಲ ನಾಮಾನ್ಯವಾಗಿ 10 ಅಡಿ ಎತ್ತರ ಬೀಳಿಯತ್ತವೆ.”⁴ ನಲಯಾದ ಹೋಣಕೆ ದೂರತಲ್ಲ, ಅದು ಹದಿನ್ಯೆದು ಅಡಿ ಎತ್ತರ ಬೀಳಿಯತ್ತದೆ. ಈ ವಿಧದ ನಾಸಿವೆಯ ಗಿಡಕ್ಕೆ ಕೊಂಬೆಗಳಿರುತ್ತವೆ. ವರ್ಣದ ಕೆಲವೊಂದು ಸಮಯದಲ್ಲ ಅವು ಗಂಡನಾಗಿ ಮತ್ತು ನಹ ಹಜವಾಗಿ ಹಕ್ಕಿಗಳಿಗೆ ಆಶ್ರಯವನ್ನು ಒದಗಿಸುತ್ತವೆ.

ನಾಸಿವೆ ಗಿಡವನ್ನು “ಮರ” ಎಂದು ಉಲ್ಲೇಖನುವ ಅರ್ಥಯೋಽಕ್ತಿ ಹರಲೋಕರಾಜ್ಯವನ್ನು ಮರಕ್ಕೆ ಹೋಲಣನುವ ಹಳೆ ಒಡಂಬಡಿಕೆಯ ಉಲ್ಲೇಖದೊಂದಿಗೆ ಸಮಾಂತರವಾಗಿದೆ. ಉದಾಹರಣೆಗೆ, ಯಿಹೆಕ್ಕೇಲನ ಪ್ರವಾನೆ ಗ್ರಂಥದಲ್ಲ, ದೇವರು ತುಷ್ಟಿತಿದಿಯ ಜಿಗುರುಗಳಲ್ಲ ಅರ್ತಕೊಂಡುಲಾವಾದದ್ದನ್ನು ಜಿವುಣ ಉನ್ನತೆನ್ನಾಡುತ್ತವಾದ ಹರ್ವತದ ಮೇಲೆ ನಾಬುವೆನು. ಅದು “ನೋಂಹಾದ ದೇವದಾರುಮರವಾಗಿ” ಬೀಳಿಯವರು ಮತ್ತು ಹಕ್ಕಿಗಳು ಅದರ ಕೊಂಬೆಗಳಲ್ಲ ಗಂಡನ್ನು ಕಟ್ಟಿಕೊಳ್ಳುವವು (ಯಿಹೆಕ್ಕೇಲನು 17:22-24; ನೋಂಹಿಲ 31:2-18; ದಾಸಿಯೀಲ 4:10-12, 19-22).

ನಾಸಿವೆ ಕಾಜನಂತೆ, ಹರಲೋಕ ರಾಜ್ಯವು ಶೂರಂಭದಲ್ಲ ಜಿಕ್ಕಿದಾಗಿರುತ್ತದೆ. ಅದರೆ ಅದು ಅಂತಿಮವಾಗಿ ದೊಡ್ಡಿದಾಗಿ ಬೀಳಿಯತ್ತದೆ. ಯೇನು ಕನ್ನರಡು ಜಿನ ಶಿಕ್ಷೆಯೊಂದಿಗೆ ಶೂರಂಭಸಿದನು ಅದರೆ ಅತನ ರಾಜ್ಯವು ಕೊನೆಗೆ ಭೂಮಿಯ ಕಟ್ಟಕಡೆಗೂ ಪ್ರನಲಿಸುವದು (28:19; ಮಾರ್ಕ 16:15). ಹರಲೋಕದ ಹಕ್ಕಿಗಳನ್ನು ಯಿಹಾದಿ ನಾಹಿತ್ಯದಲ್ಲ ಕೆಲವೊಮ್ಮೆ ಅನ್ಯಜನರನ್ನು ನಂತೆತಿಸಲು ಉಪಯೋಗಿಸಲಾಗುತ್ತದೆ.⁵

ಪುಣಿಷಣ್ಡ (13:33)

³³ಮತ್ತೊಂದು ನಾಮ್ಯವನ್ನು ಅವಲಿಗೆ ಹೇಳಿದನು; ಅದೆನೆಂದರೆ ಹರಲೋಕ ರಾಜ್ಯವು ಹುಣಿಷಣ್ಡಗೆ ಹೋಲಣಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತಕ್ಕೊಂಡು ಮಾರು ನೆಲು ಹಿಣ್ಣನಲ್ಲ ಕಲಸಿಡಲು ಆ ಹಿಣ್ಣಲ್ಲಿ ಹುಣಿಯಾಯಿತು.

ವಚನ 33. ಹುಣಿಹಿಟ್ಟೆ ಬ್ರೀಡ್ ತಯಾರಿಕೆಯಲ್ಲ ಉತ್ಪಯೋಗಿಸುವ ಹದಾರ್ಥವಾಗಿದೆ. ಅದು ಒಳಗೆ ಕಾರ್ಯಮಾಡುತ್ತದೆ. ಹೊನ ಒಡಂಬಿತೆಯ ಕಾಲದಲ್ಲ, ಹೆಂಗಸರು ಕೆಲವೊಮ್ಮೆ ರೊಟ್ಟಿಯನ್ನು ನುಡುವದಕ್ಕಿಂತ ಪ್ರೋವೆದಲ್ಲ ನಾದಿದ ಹಿಟ್ಟಿನಿಂದ ಸ್ವಲ್ಪ ಹಿಟ್ಟಿನ್ನು ತೆಗೆದಿದುವರು. ಬಹಳ ರೊಟ್ಟಿಗಳನ್ನು ನುಟ್ಟೆ ನಂತರ ಅವರು ತೆಗೆದಿಟ್ಟ ಕಣಕವನ್ನು ಹೊನ ಹಿಟ್ಟಿನೆಂದಿಗೆ ಬೇರೆಸಿ ನಾದುವರು (ಸೋಂಡಿಲ 1 ಕೊಲಂಫ 5:6).⁶ ಮೂರು ಗ್ರಾಲನ್ನುಗಳಷ್ಟು ಹಿಟ್ಟಿನ ಕಣಕದಿಂದ ನುಮಾರು ಒಂದನೂರು ಜನರು ಉಬ್ಬಮಾಡಬಹುದು ಎಂದು ಅಂದಾಜು ಮಾಡಲಾಗಿದೆ.⁷

ವಾಕ್ಯಭಾಗದಲ್ಲ ಹುಣಿಹಿಟ್ಟೆ ಕೆಲವೊಮ್ಮೆ ದುಷ್ಪರ ಪ್ರಭಾವದೊಂದಿಗೆ ನಂಬಂಧವನ್ನು ಹೊಂದಿದೆ (16:6-12; ಲಾಕ 12:1; 1 ಕೊಲಂಫ 5:6-8; ಗಲಾತ್ಯ 5:9). ಹನ್ನಪನ್ನು ಮಾಡುವ ಮೊದಲು, ಮನೆಯಾಲ್ಯಾರುವ ಎಲ್ಲ ಹುಣಿಹಿಟ್ಟೆ ತೆಗೆದು ನುಟ್ಟೆ ಜಡುತ್ತಿದ್ದರು. ಅಲ್ಲದೇ ದೇವಾಲಯದಲ್ಲ ನಮಹಿಸುವ ರೊಟ್ಟಿಯಲ್ಲ ಹುಣಿಯನ್ನು ಬೇರೆನಕೂಡು (ಯಾಜಕಾಂಡ 6:14-18). ಯೀಂನುವಿನ ಮನಸ್ಸಿನಲ್ಲ ದುಷ್ಪ ಪ್ರಭಾವವಿರಾಲ್ಲ, ಹರಲೋಕ ರಾಜ್ಯವು ಲೋಕ ದಲ್ಲ ಅತ್ಯಂತ ನಕಾರಾತ್ಮಕವಾದ ಪ್ರಭಾವವನ್ನು ಹೊಂದಿದೆ.

ಯೀಂನು ಈ ನಾಮ್ಯದ ಅರ್ಥವನ್ನು ತಿಳಿಸಿದಿದ್ದಾಗ್ಯಾ, ಅದರ ಉದ್ದೇಶ ಹರಲೋಕ ರಾಜ್ಯವು, ನಭಿಯೂ ಯಾವ ಲಿತೆಯಲ್ಲ ಲೋಕದ್ವಿತ್ಯಕ್ಕೂ ವಿಸ್ತೃತಿಸುತ್ತದೆ ಎಂಬುದನ್ನು ತೋಲಿ ನುವರಾಗಿದೆ. ಹರಲೋಕ ರಾಜ್ಯವು ರೊಟ್ಟಿಯಾಲ್ಯಾರುವ ಹುಣಿ ಹಿಟ್ಟಿನಂತೆ, ಆ ನಮಯದಲ್ಲ ಮರೆಯಾಗಿದಲ್ಲಿಟ್ಟತು. ಹಂಜಾಶತ್ತಮ ದಿನದಲ್ಲ ಅದು ಸಿಯಮಾನಸ್ಕಾನವಾಗಿ ನ್ನಾಹಿತವಾಗಿ ಗುವಾಗ, ಅದರ ಪ್ರಭಾವ ರೋಮಾ ನಾಮ್ಯರ್ಜುರ್ಯಾದ್ವರ್ತಕ್ಕೂ ಹರಡಿತು (ರೋಮಾಂತ್ರ 10:18; ಕೊಲನ್ಸೆ 1:23). ಹಿಟ್ಟಿನಲ್ಲ ಅಡಗಿರುವ ಹುಣಿಟ್ಟಿನಂತೆ, ಹರಲೋಕ ರಾಜ್ಯವು ಶ್ವಾರಂಭದಲ್ಲ ತಳ್ಳಿಗೆ ಕಾಣದಂತೆ ಕಾರ್ಯಮಾಡುತ್ತಿತ್ತು ಅದರೆ ಅದು ಹರಡುತ್ತಿರುವ ಹಾಗೆ ಅದರ ಪ್ರಭಾವವು ಸ್ವಷ್ಟವಾಗಿ ವ್ಯಕ್ತವಾಯಿತು.

ಪ್ರಧಾರಿತರ ವಿಜಾಮ (13:34-43)

ನಾಮ್ಯದ ಉಳ್ಳಿತ (13:34, 35)

³⁴ಯೀಂನು ಈ ಮಾತುಗಳನ್ನೆಲ್ಲ ಜನರ ಗುಂತುಗಳಿಗೆ ನಾಮ್ಯರೂಪವಾಗಿ ಹೇಳಿದನು: ನಾಮ್ಯಬಿಲ್ಲದೆ ಒಂದನ್ನು ಹೇಳಿಲ್ಲ. ³⁵ಹೀಗೆ - ನಾನು ಬಾಯಿತೆದು ನಾಮ್ಯರೂಪವಾಗಿ ಉತ್ಪದೇಶಿಸುವೆನು:

ಲೋಕಾದಿಯಂದ ಮರೆಯಾಗಿದ್ದರ್ವಾಗಳನ್ನು

ಹೊರಡಿಸುವೆನು ಎಂದು ಒಬ್ಬ ಪ್ರಾಣಿಯ ಮುಖಾಂತರ ನುಡಿದ ಮಾತು ನೇರಬೇಳಿತು.

ವಚನ 34. ಯೀಂನು ಯಾವಾಗಲು ನಾಮ್ಯರೂಪವಾಗಿ ಮಾತನಾಡಲ್ಲ, ಅದರೆ ಈ ದಿನ ಮಾತನಾಡಿದನು. ಮತ್ತುಯನು ತನ್ನ ವಿಷಯವನ್ನು ನಮಹಿಸಿಕೊಳ್ಳಲು ಈ ನಡ್ವವನ್ನು ನಕಾರಾತ್ಮಕವಾಗಿ ಮತ್ತು ನಕಾರಾತ್ಮಕವಾಗಿ ಏರಡು ವಿಧದಲ್ಲ ಮಂಡಿಸುತ್ತಾನು: ಈ ಮಾತುಗಳನ್ನೆಲ್ಲ ಜನಲಿಗೆ ನಾಮ್ಯರೂಪಕವಾಗಿ ಹೇಳಿದನು: ನಾಮ್ಯಬಿಲ್ಲದೆ ಒಂದನ್ನು ಹೇಳಿಲ್ಲ (ಯೋಹಾನ 1:3ಕ್ಕೆ ಹೋಅಸಿಲ್).

ವಚನ 35. ಈ ಅರ್ಥಾಯದಲ್ಲ ಮತ್ತೊಂದು ನಾಲ ಯೀಂನುವಿನ ನಾಮ್ಯದ ಉದ್ದೇಶವನ್ನು ನಂಬಿಣಿಸಿನಲಾಗಿದೆ. ಮೊದಲನ ಉದಾಹರಣಿಗಳಲ್ಲ, ಮತ್ತುಯನು ಶಿಷ್ಯರು ಎತ್ತಿದ ಪಶ್ಚಿಗೆ

ಯೇಸುವಿನ ಉತ್ತರವನ್ನು ನರಕವಾಗಿ ದಾಬಲಸಿದ್ದಾನೆ (13:10-17). ಇಲ್ಲ, ಮತ್ತುಯಿನು ತಾನೇ ಯೇಸುವಿನ ರೂಪಿಯನ್ನು ಒಳಗಿಸುತ್ತಾನೆ, ಅವನು ಈ ಲಿತಿಯ ಜೋಧನೆಯ ಹಕ್ಕಿ ಒಡಂಬಡಂಬಿಕೆಯ ಪ್ರವಾದನೆಯ ನರವೇಲಕೆಯಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾನೆ. ಇದು ಪ್ರವಾದಿಯ ಮುಖಾಂತರ ನುಹಿದ ಮಾತ್ರ ನೀರವೇಲಿತು ಎಂಬ ಹೇಳಿಕೆ ಸುಮಾರೆಯ ಮುಖ್ಯ ವಿಷಯವನ್ನು ಮುಂದುವರೆಸುತ್ತದೆ (ನೋಡಿಲ 1:22ರ ಮೇಲೆನ ವ್ಯಾಖ್ಯಾನ).⁸

ಯೇಸು ಉಲ್ಲೇಖಸಿದ ಕೀರ್ತನೆ 78 ಲಿಂದ ನಾಂತರಾಯಿತವಾದ ಮೇಲ್ಪ್ರಾಣಸಂದಲ್ಲಿ ಇದು ಅನಾಥನ ಗುಣಧರ್ಮವನ್ನು ಹೊಲುತ್ತದೆ. ಅನಾಥನು ದಾಬಿಧನು ನೇಬುಹಿದ ಮುಖ್ಯ ಸಂಗಿರಿತಗಾರನಾರಿದ್ದನು. ಅತನನ್ನು “ದಿವ್ಯಜ್ಞಾನಿ” ಎಂದು ಉಲ್ಲೇಖನಲಾಗಿದೆ (1 ಪೂರ್ವಕಾಲ ವೃತ್ತಾಂತ 16:4-7; 25:1, 2; 2 ಪೂರ್ವಕಾಲವೃತ್ತಾಂತ 29:30). ವರ್ಜನ 35ರಲ್ಲಿರುವ ಈ ಗುರುತಿನುವಿಕೆ “ಪ್ರವಾದಿ” ಎಂಬ ಹದದೊಂದಿಗೆ ಹೊಂದಿಕೆಯಾಗುತ್ತದೆ.⁹ ಕೀರ್ತನೆ 78ರಲ್ಲ, “ಅನಾಥನು ಇನ್ನಾಯೇಲ್ಲ” ಇತಿಹಾಸದಿಂದ ತೆಗೆಯಲ್ಪಟ್ಟನು ಮತ್ತು ತನ್ನ ಶೋಕು ಗಳನ್ನು ಅಯಲ್ಪಟ್ಟ ಜಿನಾಂಗದ ಹಿಂದಿನ ವಿಫಲತೆಗಳಿಂದ ಉದ್ಭವವಾಗಿ ವಿಜ್ಞಿನಿಗೆ ತಿಬಿಗೊಡುವಂತೆ ಅಮಂತ್ರಿನುತ್ತಾನೆ.”¹⁰

ಸಿಧಿಂತ್ವವಾಗಿ, ನಾಮಾನ್ಯರೂಪದಲ್ಲಿ ಮಾತನಾಡುವದು ಕೀರ್ತನೆ 78:2ಲಿಂದ ಬಂದಿದೆ. ಹೊದಲನೆ ನಾಲ್ಕನೆಲ್ಲ ನಾನು ಬಾಯಿತೆರೆದು ನಾಮ್ಯರೂಪವಾಗಿ ಅಂತಹೆ ಸುವೇಸು. ಇದು ಸೆಫ್ಝಿಯಂಗಿ ಹೊಂದಿಕೆಯಾಗಿದೆ. ಹಾಗಿದ್ದರೂ, ಏರಡನೆಯ ನಾಲು, ಲೋಕಾದಿಯಂತ ಮರೆಯಾಗಿದ್ದವುಗಳನ್ನು ಹೊರಿಸುವೇನು, ಇದು ನರಕವಾದ ಅನುವಾದವಾಗಿದೆ.¹¹ ಮತ್ತುಯಿನ ಈ ಉಲ್ಲೇಖದ ಅನ್ವಯನುವಿಕೆಯಲ್ಲ, “ಮರೆಯಾದ ನಂಗತಿಗಳು” ಯೇಸು ಹಿಂದೆ ಮಾತನಾಡಿದ “ಜರಲೋಕ ರಾಜ್ಯದ ರಕ್ಷಣೆಗಳು” (13:11; ನೋಡಿಲ 1 ಕೆಲಿಂಥ 2:7-10; ಎಥನ 1:3-14; 3:9; ಕೆಲಸ್ತೆ 2:2, 3).

ಹಣಜಯ ನಾಮ್ಯದ ವಿವರಗಳ (13:36-43)

³⁶ಆಗ ಯೇಸು ಜನರನ್ನು ಜಟ್ಟಿ ಮನೆಗೆ ಹೋದ ಮೇಲೆ ಅತನ ಶಿಷ್ಯರು ಬಂದು - ಹೊಲದಲ್ಲಿಯ ಹಣಜಯ ನಾಮ್ಯದ ಅರ್ಥವನ್ನು ನಮಗೆ ಹೇಳಿ ಅಂದರು. ಅದಕ್ಕಾತನು - ³⁷ಒಕ್ಕೀಯ ಜಳಜವನ್ನು ಜತ್ತುವರನೆಂದರೆ ಮನುಷ್ಯರುಮಾರನು; ³⁸ಹೊಲವೆಂದರೆ ಈ ಲೋಕ; ಒಕ್ಕೀಯ ಜಳಜವೆಂದರೆ ಹರಲೋಕ ರಾಜ್ಯದವರು; ಹಣಜ ಅಂದರೆ ಸ್ವತಾನಾಸರು; ³⁹ಅದನ್ನು ಜತ್ತುವ ವೇಲ ಅಂದರೆ ಸ್ವತಾನಾಸನು; ನುಗ್ರಿಕಾಲ ಅಂದರೆ ಯಾಗದ ನಮಾಹಿ; ಕೌಯುವರವರು ಅಂದರೆ ದೇವದೂತರು. ⁴⁰ಹಿಗಿರಲಾಗಿ ಹೇಗೆ ಹಣಜಯನ್ನು ಅಲಸಿ ತೆಗೆದು ನುಟ್ಟಿ ಜಡುತ್ತಾರೋ, ಹಾಗೆಯೇ ಯಾಗದ ನಮಾಹಿಯಲ್ಲ ನಡೆಯುವದು. ⁴¹ಮನುಷ್ಯರುಮಾರನು ತನ್ನ ದೂತರನ್ನು ಕಳಹಿಸುವನು; ಅವರು ಅತನ ರಾಜ್ಯದೊಳಗಿಂದ ಎಲ್ಲಾ ಕಂಟಕರನ್ನು ⁴²ಅಧಿಭರಣಗಳನ್ನು ಕೂಡಿಸಿ ಬೆಂಕಿಕೊಂಡದಲ್ಲ ಹಾಕುವರು; ಅಲ್ಲ ಗೋಳಾಟಪ್ಪು ಕಟಕಟನೆ ಹಲ್ಲು ಕಡಿಯೋಣವ್ವು ಇರುವವು. ⁴³ಆಗ ಸಿಂತಿವಂತರು ತಮ್ಮ ತಂದೆಯ ರಾಜ್ಯದಲ್ಲ ನೂಯೆನಂತೆ ತ್ರಂಕಾತಿನುವರು. ತಿಬಿಯಿಷ್ಟವನು ಹೇಳಿ ಅಂದನು.

ವರ್ಜನ 36. ಯೇಸು ಜನರನ್ನು ಜಟ್ಟಿ ಮನೆಗೆ ಹೋದನು (13:1). ಇದು ಕಹನೋಂಬಿನಲ್ಲ ಹಿಂಗೆ ಅಗಿತ್ತು ಬಹುಶಃ ಹೇತುನ ಮನೆಯಲ್ಲ ಅರ್ಥವಾ ಹಲಿಜಯವಿರದ ಒಬ್ಬ ಶಿಷ್ಯನ ಮನೆಯಲ್ಲ ಅಗಿರಬಹುದು (4:13). ಆ ಬಂದು ನಂದಭೂದಲ್ಲ, ಅತನ ಶಿಷ್ಯರು ಹಣಜಯ ನಾಮ್ಯದ ಅರ್ಥವನ್ನು ಹೇಳುವಂತೆ ಅತನನ್ನು ಹೇಳಿದರು (ನೋಡಿಲ 13:24-30).

ವರ್ಜನಗಳ 37-39. ಈ ವರ್ಜನಗಳಲ್ಲ, ಯೇಸು ನಾಮ್ಯದಲ್ಲಿರುವ ಪ್ರಮುಖ

ಅಂಶಗಳನ್ನು ಗುರುತಿಸಿದನು, ಅದರ ಹರೀಳಣ್ಡು ಕಥೆಯ ಸ್ವರೂಪವನ್ನು ತ್ವರಿತೀಕ್ಷಣಿಸಿದನು.

1. ಒಳೆಯ ಜೀವವನ್ನು ಇತ್ತುವವನೆಂದರೆ ಮನುಷ್ಯಕುಮಾರನು. ಇತ್ತುವವನ ನಾಮ್ಯದ ಈ ವಿವರಣೆಯಲ್ಲ (13:18-23). ಇತ್ತುವವನನ್ನು ಯಾರೆಂದು ಗುರುತಿಸಿರುವದಿಲ್ಲ; ಅದರೆ “ಮನುಷ್ಯ ತಮಾರನು” ಇತ್ತುವವನಾಗಿರ್ದಾಗೆ ಎಂದು ಯೇಸು ನರಭಾಗಿ ತನ್ನನ್ನು ಇಲ್ಲ ಹೆಸಲಿನುತ್ತಾನೆ.

2. ಹೊಲಬೆಂದರೆ ಈ ಶ್ರವಣ. ಇದು ಹರೀಳಾರ್ಕ ರಾಜ್ಯದ ಒಂದು ನಾಮ್ಯವಾಗಿರುವದಲಿಂದ ಕೆಲವರು ಉತ್ತಮವಾದ ಜೀವವನ್ನು ಜೀರುವ “ಹೊಲ” ಎಂದರೆ ನಭೆ ಎಂದು ಯೋಜಿಸುತ್ತಾರೆ. ವಿನೇ ಆದರೂ, ಯೇಸು ಸ್ವಷ್ಟವಾಗಿ “ಹೊಲಬೆಂದರೆ ಲೋಕ” ಎಂದು ಹೇಳಿತ್ತಾನೆ, ನಿತಿವಂತರು ಮತ್ತು ದುಷ್ಟರು ಇರುವ ಬಿಲ್ಲ ಸ್ಥಳವಾಗಿದೆ.

3. ಒಳೆಯ ಜೀವಬೆಂದರೆ ... ಹರೀಳಾರ್ಕ ರಾಜ್ಯದ ಚುಕ್ಕಳು. “ಉತ್ತಮವಾದ ಜೀವ” ಎಂದರೆ ಇತ್ತುವವನ ನಾಮ್ಯದಲ್ಲಿದ್ದಂತೆ “ಹರೀಳಾರ್ಕ ರಾಜ್ಯದ ವಾಕ್ಯವಲ್ಲ” (13:19): ಇಲ್ಲ ಅದು “ಹರೀಳಾರ್ಕ ರಾಜ್ಯದ ಮಕ್ಕಳನ್ನು” ತ್ವರಿತಿಫಿನುತ್ತದೆ. ಮತ್ತಾರು 8:12ರಲ್ಲ “ಹರೀಳಾರ್ಕದ ಮಕ್ಕಳು” ಎಂದರೆ ನಾಂತರದಾಯಕವಾಗಿ ಹರೀಳಾರ್ಕ ರಾಜ್ಯದ ಬಾಧ್ಯತ್ವರು ಎಂದು ಹೆಸಲಿಸಿರುವ ಯೋಹಾನ್ಯರು, ಅದರೆ ಅವರು ಅದನ್ನು ತಿರಸ್ತಳಿಸಿದರು. ಇಲ್ಲ ಈ ವಾಕ್ಯಭಾಗವು ಯೇಸುವಿನ ನಂಜಗನ್ತ ಶಿಷ್ಯರನ್ನು ನಾಜಿನುತ್ತದೆ, ಅವರೇ ನಿಜವಾಗಿಯೂ ಹರೀಳಾರ್ಕ ರಾಜ್ಯದ ಬಾಧ್ಯತ್ವರು.

4. ಹಣಿ ಅಂದರೆ ಸ್ನೇತಾನ ಮಕ್ಕಳು. ಇವರು ಸ್ನೇತಾನನ ಹಿಂಬಾಲತರಾಗಿರ್ದಾರೆ. ಯೇಸು ಸ್ವಷ್ಟವಾಗಿ ಎರಡು ವಿಧದ “ಮಕ್ಕಳನ್ನು” ಬೇಂಜಣಿಸುತ್ತಾನೆ: ಒಬ್ಬನು ಹರೀಳಾರ್ಕ ರಾಜ್ಯದ ಮಗನು ಅಥವಾ ಸ್ನೇತಾನನ ಮಗನು ಆಗಿರುತ್ತಾನೆ.

5. ಅದನ್ನು ಇತ್ತುವ ಚೈಲ ಅಂದರೆ ಸ್ನೇತಾನನು. ಸ್ನೇತಾನನ್ನು ನಲಯಾದ “ಚೈಲ” ಎಂದು ವಚನಲಾಗಿದೆ (ಸೋಂಡಿಲ ಲಾಕ 10:19; 1 ಹೆಲ್ತನು 5:8). ಆತನು ದೇವ ಜನರನ್ನು ಭ್ರಷ್ಟರನ್ನಾಗಿಸುವ ಮತ್ತು ನಾಶಹಡಿಸುವ ಮಾರ್ಗಗಳನ್ನು ಮಡುಕಲು ನಿರಂತರವಾದ ಯೋಜನೆಯಾಗಿದೆ ಶ್ರಯಿಸುತ್ತಾನೆ.

6. ಸುಗ್ರಿಯ ಯುಗರೆ ನಮಾಟಿಯಲ್ಲ ನಡೆಯುವುದು. “ಸುಗ್ರಿಯನ್ನು” ವಾಕ್ಯಭಾಗದಲ್ಲ ಅಗಾಗ್ನಿ ನಾಯಿತೀರ್ಥಿನ ರೂಪಕ ಅಲಂಕಾರವಾಗಿ ಉಪಯೋಗಿಸಲಾಗಿದೆ. “ಯುಗರೆ ನಮಾಟಿ” (sunteleia) ಇದನ್ನು “ಕೂಟಂತೆ” ಅಥವಾ “ನಂಪೂರಣ” ಎಂದು ನಂಕ ಅನುವಾದಿನಬಹುದು (ಸೋಂಡಿಲ 13:40, 49; 24:3; 28:20). “ಹರೀಳಾರ್ಕ ರಾಜ್ಯದ ಮಕ್ಕಳು” ಮತ್ತು “ಸ್ನೇತಾನನ ಮಕ್ಕಳೊಂದಿಗೆ” ಈ ಲೋಕದಲ್ಲಿ ನರ್ತನನ್ನು ನ್ಯಾಟಿಸುವ ತಮ್ಮ ಕೌನಿಯ ನಾಯಿತೀರ್ಥಿನವರಿಗೆ ಜೀಬಿಸಬೇಕು.

7. ಕೊಯುವಪರೆಂದರೆ ದೇವದೂತರು. ದೇವದೂತರನ್ನು ವಾಕ್ಯಭಾಗದಲ್ಲಿ ಎಲ್ಲಿಡೆ ನಾಯಿತೀರ್ಥಿನನ್ನು ತರುವ ದೇವರ ದೂತರು ಎಂದು ಜಿತ್ತಿನಲಾಗಿದೆ (24:31; ಪ್ರಕಟಣ 14:14-20).

ಪಜನಗಳು 40-42. ಈ ನಂದಭಜನದಲ್ಲ, ಯೇಸು ಹಣಿಯ ಗತಿಯನ್ನು ತುಲಿತ ಬಲವಾದ ನಮಾಂತರ ರೇಖೆಯನ್ನು ಎಳೆಯಿತ್ತಾನೆ. ಅಪ್ರಾಗಿನ್ನು ಒಷ್ಟಿಗೊಡಿಸಿ ನುಟ್ಟಿ ಜಡುವರು ಎಂದು ಸ್ವಷ್ಟಹಡಿಸಿದ್ದಾಗೆ ಮತ್ತು ಸ್ನೇತಾನನ ಮಕ್ಕಳಿಗೆ ಯುಗರೆ ನಮಾಟಿಯಲ್ಲ ನಾಯಿತೀರ್ಥ ಆಗುತ್ತದೆ. ಕರ್ತನು ಸುಗ್ರಿಮಾಡುವದಕ್ಕೆ ಹಿಂತಿರುವಾಗ (ಸೋಂಡಿಲ 16:27; 2 ಥೆನೆಲೋನಿಕ 1:7), ತನ್ನ ರಾಜ್ಯವನ್ನು ಅಥವಾ “ಲೋಕವನ್ನು” - ಆತನ ರಾಜ್ಯದೊಳಿಗಿಂದ ಎಲ್ಲಾ ಕಂಪಕರನ್ನು ಅಧಿಭಾಗಿಸಿ ಕೂಡಿಸಿಲು ಆತನ ತನ್ನ ದೂರವನ್ನು ಕಳಹಿಸುತ್ತಾನೆ. ಈ ದುಷ್ಟರನ್ನು ಒಷ್ಟಿಗೊಡಿಸಿ ಬೆಂಕಿಕೊಂಡಲ್ಲ ಹಾತುವರು (ಸೋಂಡಿಲ ದಾಸಿಯೇಲ 3:6; ಪ್ರಕಟಣ 20:10, 14, 15). ಈ ಬೆಂಕಿಕೊಂಡವು ನರಕವನ್ನು ಅಥವಾ ಗೆಹನಾಷ (gehenna)

ಅರಲಾರದ “ಶಾಶ್ವತವಾದ ಬೀಂಕಿಯ” ಇರುವ ಸ್ಥಳವನ್ನು ನೂಡಿಸುತ್ತದೆ (25:41; ನೋಡಿಲ ಮಾರ್ತ 9:44). ಮತ್ತಾಯಿನ ನೂಡಿಯೆಲ್ಲ ಬೀಂಕಿ ಎಂಬ ಹಡವು ನ್ಯಾಯಿತೆಗಿನನ್ನು ಜಿತಿಸಲು ಏಕರೂಪವಾಗಿ ಉತ್ತರಾಗಿನಲಾಗಿದೆ (3:10; 5:22; 7:19; 13:40, 42; 18:8, 9; 25:41). ಅನೀತಿವಂತರು ಯಾತನೆಯ ಸ್ಥಳದಲ್ಲಿ ಇರುತ್ತಾರೆ ಅಲ್ಲ ಗೈಳಾಫ್ರೋ ಕೆಟಕಟನೆ ಹಲ್ಲು ಕೆಡಿಯುವದು ಇರುವವು (ನೋಡಿಲ 8:12; 22:13).

ಪಜನ 43. ವಿಜಾರವನ್ನು ಕೆರಿಷಿನವ ನ್ಯಾಯಿತೆಗಿನ ಈ ನಾಮ್ಯವನ್ನು ಒಂದು ಅಶಾಧಾ ಇಪ್ಪಣಿಯೆಂದಿಗೆ ಮುಕ್ತಾಯ ಮಾಡುತ್ತಾನೆ: ಅಗ ಸಿತಿವಂತರು ತಮ್ಮ ತಂಡೆಯ ರಾಜ್ಯದಲ್ಲ ನೂಡಿನಂತೆ ಶ್ರುತಾಶಿನಿವರು ಎಂದು ಹೇಳಿದನು (ನೋಡಿಲ 25:34; 1 ಕೆಲಿಂಡ 15:24). ಶಾಶ್ವತವಾದ ಪಟ್ಟಣದಲ್ಲ, ನಿತಿವಂತರು “ನೂಡಿನಂತೆ” ಶ್ರುತಾಶಿನಿವರು (ನೋಡಿಲ ದಾಸಿಯೀಲ 12:3; ಶ್ರುತಕಟಿ 21:23; 22:5). ಯೇನು ನಂತರ ತನ್ನ ಕೇಳಿಗಳಿಗೆ ಎಜ್ಜಿಲನುವಂತೆ, ಕಿಬಿಯಿಷ್ಟಿನು ಕೇಳಿಗ ಎಂದು ಹೇಳಿದನು (ನೋಡಿಲ 13:9ರ ಮೇಲನ್ ಚಾಘಾನ್).

ಪರಲೋಕರಾಜ್ಯದ ಕುರಿತು ತನ್ನ ಹೆಚ್ಚಿನ ಮೂರು ನಾಮ್ಯರಚು (13:44-50)

ಮರಯಾಗಿರುವ ಪ್ರವೃತ್ತಿ (13:44)

⁴⁴ಹರಲೋಕರಾಜ್ಯವು ಹೊಲದಲ್ಲ ಹೊಳಿತ್ತು ದ್ರವ್ಯಕ್ಕೆ ಹೊಆಳಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಖ್ಯಿಜಟ್ಟು ಅದಲಿಂದಾದ ನಂತೋಳಿಕಿಂದ ತನ್ನ ಬದುಕನ್ನೆಲ್ಲಾ ಮಾಲ ಆ ಹೊಲವನ್ನು ಕೊಂಡುಕೊಂಡನು.

ಪಜನ 44. ಯೇನು ಹರಲೋಕ ರಾಜ್ಯದ ಕುಲತು ಇನ್ನೂ ಮೂರು ನಾಮ್ಯಗಳನ್ನು ಮಂಡಿಸಿದನು (13:44-50). ಈ ಹೊದಲನೆಯ ನಾಮ್ಯದಲ್ಲ, ಹರಲೋಕ ರಾಜ್ಯವನ್ನು ಹೊಲದಲ್ಲ ಹೊಳಿತ್ತು ದ್ರವ್ಯವನ್ನು ಕಂಡುಕೊಂಡ ಒಬ್ಬಿಗೆ ಹೊಳಿತ್ತು ಹೊಗಿದೆ. ಅ ದಿವನಗಳಲ್ಲ, ಜಿನರು ತುಂಬಾ ಬೀಲಿ ಬಾಳುವ ವಸ್ತುಗಳನ್ನು ನೆಲದಲ್ಲ ಹೊಳಿತ್ತಿದ್ದರು (25:25). ಇದು ವಿಶೇಷವಾಗಿ ನಮಸ್ಯೆಯ ಮತ್ತು ದಂಗೆಯ ನಮಯದಲ್ಲ ನಂಭಬಿನುತ್ತಿತ್ತು,¹² ಹಾಲೇಸ್ಟಿನ ದೇಶದಲ್ಲ ಹೊದಲನೆಯ ಶರ್ತಮಾನದಲ್ಲ, ಅಪರಾದಿಗಳ ತಂಡದ ಸ್ನೇಹದ ಬಲ ಮತ್ತು ಬಂಡಾಯದೊಂದಿಗೆ ಬ್ರಹ್ಮಜಾರ ಜಿನರನ್ನು ತಮ್ಮ ದ್ರವ್ಯವನ್ನು ಹೊಳಿತುವದರ ಮಾಲಕ ರಾಜ್ಯಿನಲು ಶ್ರೋದನೆ ನಿಳಿತಿತ್ತು. Qumran ನಂತೋಳಿನೆಯಲ್ಲ ಅದನ್ನು ಸ್ವಾಷ್ಟಿಕಲಿಸಿದ್ದಾರೆ.¹³ ಅದನ್ನು Qumranನಲ್ಲ ದೊರೆತ ಹಿತ್ತಾತ್ಮಿಯ ಸುರಾಜ ಅರವತ್ತನಾಲ್ಕು ಬಜ್ಜಡುವ ಸ್ಥಳಗಳನ್ನು ಹಣ್ಣಮಾಡುತ್ತದೆ. Qumran ನಂತೋಳಿನೆಯ ಇದನ್ನು ಸ್ವಾಷ್ಟಿಪಡಿಸುತ್ತದೆ. ಅಲ್ಲ ಅನೇಕ ವಿಧದ ಬಜಾನೆಯನ್ನು, ಬಂಗಾರ, ಬೆಳ್ಳ, ಸುಗಂಧ ವಾಸನೆಯ ವಸ್ತುಗಳನ್ನು ಮತ್ತು ಸುರಾಜಗಳನ್ನು ಹೊಳಿತ್ತಿದ್ದರೆಂದು ದಾಳಿಗಳ ಹೇಳುತ್ತೇವೆ.

ಯೇನು ಈ ನಾಮ್ಯದಲ್ಲ ಬರುವ ಮನುಷ್ಯನು ದ್ರವ್ಯವನ್ನು ಎಡಬಿದನು ಎಂದು ವಿವರಿಸಿದ್ದಾರೆ. ಯಾಕಂದರೆ ಅವನು ದ್ರವ್ಯವನ್ನು ಹುಡುತುವವನಾಗಿದ್ದನು ಎಂಬುದಕ್ಕೆ ಯಾವ ನೂಡಿನೆಯೂ ಇಲ್ಲ, ಅವನು ಅದನ್ನು ಆಕಸ್ಮೀಕರಾಗಿ ಕಂಡಿರಬೇಕು. ದ್ರವ್ಯವನ್ನು ಕಂಡುಕೊಂಡ ನಂತರ, ಮನುಷ್ಯನು ಅದನ್ನು ಇನ್ನಾರು ಕಂಡುಕೊಳ್ಳದಂತೆ ತುನಿ: ಹೊಳಿತ್ತಿನು. ನಂತೋಳಿಕಿಂದ ಹೊರಟುಹೊದನು ತನ್ನ ಬದುಕನ್ನೆಲ್ಲಾ ಮಾಲ ಹೊಲವನ್ನು ಕೊಂಡುಕೊಂಡನು.

ಹೊದಲನೆ ನೋಟದಲ್ಲ, ಯೇನು ಅತ್ಯುಂಟ ಹಾತವನ್ನು ಬೋಧಿಸಲು, ಅಸ್ತೇತಕ ಅಭಾವವನ್ನು

ಉಪಯೋಗಿಸುತ್ತಿದ್ದನೆ ಎಂದು ತೋರಬಹುದು (ನೋಡಿಲಿ ಲಕ್ತ 16:1-9). ಆ ನಿರ್ಧಾರಕ್ಕೆ ಬರುವ ಪ್ರಾರ್ಥನೆಯಲ್ಲ, ಮುಂದು ಅಂಶಗಳನ್ನು ಹಲಗಬಿನಿಬೇಕು. ಹೊದಲನೆಯದಾಗಿ, ಹೊಲವನ್ನು ಮತ್ತು ಅಡಕ್ಕೆ ಸಂಬಂಧಪಟ್ಟವರ್ಗಗಳನ್ನು ಕೊಂಡುಕೊಳ್ಳುವದರ ಮೂಲಕ ಪ್ರವೃತ್ತನ್ನು ಕಂಡುಕೊಂಡವನು ಸಿಯಮದ ಜ್ಞಾನಾನ್ನಲ್ಲ ಕಾಯ್ದಿರುತ್ತದ್ದಾನೆ.¹⁴ ನಂತರ ಯಿಹಾದಿ ಗುರುಗಳು ಹೊಲವನ್ನು ಕೊಂಡುಕೊಳ್ಳುವದರಲ್ಲ ನಿಜವಾಗಿ ಏನು ಒಳಗೊಂಡಿದೆ ಎಂಬುದನ್ನು ಜರ್ಜಿಸಿರಬಹುದು. ಮಾಲೀಕನು ಹೊಲವನ್ನು ಮತ್ತು “ಅದರಲ್ಲ ಇರುವದೆಲ್ಲವನ್ನು” ಮಾರಲು ಒಷ್ಟಿಕೊಂಡಿರಬಹುದು.¹⁵ ಮೂರನೆಯದಾಗಿ, ಮನುಷ್ಯನು ಶ್ರಾಮಾಜಿಕನಾಗಿರಬಹುದು ಇಲ್ಲವಾದಲ್ಲ ಅತನು ಅದನ್ನು ಕಂಡುಕೊಂಡ ಕಾಡಲೇ ಪ್ರವರ್ದೋಂದಿಗೆ ಓಡಿಹೋಗಬಹುದಾಗಿತ್ತು. ಬದಲಾಗಿ, ಅವನು ಹೊಲವನ್ನು ಕೊಂಡುಕೊಳ್ಳುವದಲಿಂದ ನ್ಯಾಯವಾಗಿ ಪ್ರವೃತ್ತ ತನ್ನದಾಗುತ್ತದೆಂದು ಬಯಸಿದನು.¹⁶

ಈ ಮನುಷ್ಯನು ಸ್ವೇಚ್ಛತೆಯ ಕುಲತು ನಾವು ಹೆಚ್ಚು ಕಾಳಜಿಯಿಷ್ಟ್‌ಪರಾಗಿ ನಾಮ್ಯದ ನಿಜವಾದ ಅರ್ಥವನ್ನು ಕಳೆದುಕೊಳ್ಳುವದು ಬೇಳೆ. ಕರ್ತನು ತಿಳಿಯಹಡಿಸಿದ ಮುಖ್ಯಾರ್ಥವು ಹರಲೋಕರಾಜ್ಯದೊಂದಿಗೆ ನಂಬಂಧವನ್ನು ಹೊಂದಿದ್ದಾಗಿದೆ. ಕಂಡುಕೊಂಡ ಅದ್ವಿತೀಯವರೆನು ಪ್ರವೃತ್ತ ಸಿಕ್ಕಿರುವ ಹೊಲವನ್ನು ಹೊಂದಿಕೊಳ್ಳಲು ತನಗಿರುವದನೆಲ್ಲ ತ್ಯಾಗ ಮಾಡಲು ಇಜ್ಜಿನುವನು. ಹರಲೋಕ ರಾಜ್ಯದ ಮಹತ್ವವನ್ನು ಅಲಿತಿರುವವನು ವಿಷಯದಲ್ಲಿಯು ನಿರ್ಣಯ ಇಡೀ ಲಿತಿಯಾಗಿರುತ್ತದೆ. ಅದನ್ನು ಹೊಂದಿಕೊಳ್ಳಲು ಯಾವ ಬೆಲೆಯೂ ಅಷ್ಟುಂದು ಅಮಾಲ್ಯವಾಗಿರುವದಿಲ್ಲ (6:33; ಲಕ್ತ 18:28-30; ಫಿಲಿಪ್ಪಿ 3:8, 9).

ಬೆಳೆಭಾಷ್ಯವ ಮತ್ತು (13:45, 46)

⁴⁵ಮತ್ತು ಹರಲೋಕರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಹಾರಕ್ಕಿನಿಗೆ ಹೋಳಿಕೆಯಾಗಿದೆ. ⁴⁶ಅವನು ಬಹು ಬೆಲೆಯಿಷ್ಟ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲ ಮಾಲ ಬಂದು ಅದನ್ನು ಕೊಂಡುಕೊಂಡನು.

ಪಜನಗಳು 45, 46. ನಂತರ ಯೇನು, ಹರಲೋಕ ರಾಜ್ಯವನ್ನು ಬಹುಬೆಲೆಯಿಷ್ಟ ಮುತ್ತನ್ನು ಹುಡುಕುವ ವ್ಯಾಹಾರಕ್ಕಿನಿಗೆ ಹೋಳಿಸಿದ್ದಾನೆ. ನರ್ತಕೇದದ ನಿಮಯದಲ್ಲ “ಉತ್ತಮವಾದ ಮುತ್ತಗಳು” ಬಹಳ ಬೆಲೆಯಿಷ್ಟ ಹರಳಿಗಳಾಗಿರ್ದವು (ಯೋಬ 28:18; ಮತ್ತಾಯ 7:6; 1 ತಿಂಬಿಧ 2:9; ಪ್ರತಿಘಣ 17:4; 18:11, 12, 16, 17; 21:21).¹⁷ ಮ್ಯಾದು ಶಲೀರಪೂರ್ಣ ಗಟ್ಟಿಜಪ್ಪುಷ್ಟಿ ಶ್ರಾಣಿ ಇದನ್ನು ತನ್ನೊಳಗೆ ಉತ್ಪಾದಿಸುತ್ತದೆ. ಕೆಂಪು ನಿಮಗ್ರಹ ಮತ್ತು ಹರಿಣಿಯನ್ನು ಕೊಳ್ಳಲಿಯಾಗಿ ಮುಖಗುವದರು ಇದನ್ನು ನಂಗರಿಹಿಸುತ್ತಾರೆ. ಈ ಕಥೆಯಲ್ಲಿ ಬರುವ “ವ್ಯಾಹಾರ” (emporos) “ನಗರ ವ್ಯಾಹಾರ” “ಜಿಲ್ಲೆ ವ್ಯಾಹಾರ” (kapēlos) ಗಿಂತ ಇನ್ನುವಾಗಿರುತ್ತಾನೆ.¹⁸ ವ್ಯವಹಾರಕ್ಕಾಗಿ ಅತನು ವ್ಯಾಪಕವಾಗಿ ನಂಜಲಿನುವದು ಅವಶ್ಯವಾಗಿದೆ. ಉತ್ತಮವಾದ ಮುತ್ತುಗಳನ್ನು ಹುಡುಕಿ ಮಾರುವದಕ್ಕಾಗಿ, ಅವನಿಗೆ ಬಹು ಬೆಲೆ ಬಾಳಿಕೆ ಬಂದು ಮುತ್ತು ಸಿಕ್ಕಿತ್ತು. ಅದು ಎಷ್ಟು ಬೆಳೆಭಾಷ್ಯತ್ವದಿಂದರೆ ಅತನು ತನ್ನಾಲ್ಲಿರುವದೆಲ್ಲವನ್ನು ಮಾಲ ಇ ಬೆಲೆಯಿಷ್ಟ ಮುತ್ತನ್ನು ಕೊಂಡುಕೊಂಡನು.

ಹಿಂದಿನ ನಾಮ್ಯದಂತೆಯೇ (13:44), ಈ ನಾಮ್ಯವು ನಿರ್ಣಯ ಹರಲೋಕ ರಾಜ್ಯದ ಭಯಂಕರವಾದ ಚೌಲ್ಯವನ್ನು ಬೋಧಿಸುತ್ತದೆ. ಈ ಎರಡು ನಾಮ್ಯಗಳಲ್ಲಿರುವ ಪ್ರತ್ಯಾಸದಿಂದರೆ, ಹೊದಲನೆ ಮನುಷ್ಯನಿಗೆ ಪ್ರವೃತ್ತ ಆಕಸ್ಯತ್ವಾಗ್ರಿ ದೊರೆಯಲು (ಹರಲೋಕ ರಾಜ್ಯವನ್ನು) ಆಕಸ್ಯಿಕವಾಗಿ ಕಂಡುಕೊಳ್ಳತ್ತಾನೆ ಅವನು ಅದಕ್ಕಾಗಿ ಹುಡುಕಲಾಲ್ಲ. ಪ್ರವೃತ್ತನ್ನು ಕಂಡು ಅವನಿಗೆ ಅಶ್ವಯಾಗಿರುತ್ತದೆ. ಅದಲಿಂದ ಎರಡನೆಯ ವ್ಯಕ್ತಿ ಮುತ್ತುಗಳಾಗಿ

ಹುಡುಕುವವನಾಗಿದ್ದನು, ಬಹು ಬೆಲೆಯಿಂತ್ರೆ ಮುತ್ತೆನ್ನು (ಹರಲೋಕ ರಾಜ್ಯ) ಕಂಡುಕೊಂಡಾಗ ಅವನು ನಿಜವಾಗಿಯ ಆಷ್ಟೀಯಗೊಳಿಸಲ್ಪ. ಅವನು ಇನ್ನು ಸಂತೋಷಪಡುವವನಾಗಿದ್ದನು. ಈ ಎರಡು ನಾಮ್ಯದಲ್ಲಿ ಇರುವ ಸಮರೂಪವಾದ ಹೋಳಿಕೆ ಏನೆಂದರೆ ಇಬ್ಬರು ವ್ಯಕ್ತಿಗಳು ಬಹು ಬೆಲೆಯಿಂತ್ರೆ ಮುತ್ತೆನ್ನು ಹಡೆಯಕೊಳ್ಳುವರುತ್ತಿ ತಮಗಿನಿವಾದೆಲ್ಲವನ್ನು ತ್ವರಿಸುತ್ತಾರೆಯಾಗಲು ಅವರು ಸಂತೋಷದಿಂದ ಸಮೃದ್ಧಿಸಿದರು ಎನ್ನುವಂಥಷ್ಟು ಮುಖ್ಯವಾಗಿದೆ.

ಮಿಂಗಿಂಜು ಹಿಡಿಯವ ಬಿಂದಿ (13:47-50)

⁴⁷ಮತ್ತು ಹರಲೋಕರಾಜ್ಯಪ್ರ ಒಂದು ಬಲೆಗೆ ಹೋಳಿಕೆಯಾಗಿದೆ. ಅದನ್ನು ಸಮುದ್ರದಲ್ಲ ಹಾಕಿ ಎಲ್ಲಾ ಜಾತಿಯ ಬೀಳನುಗಳನ್ನು ಹಿಡಿದರು. ⁴⁸ಅದು ತುಂಜಿದ ಮೇಲೆ ಅದನ್ನು ದಡಕ್ಕೆ ಎತ್ತಿದು ಕೂತುಕೊಂಡು ಒಕ್ಕೀಯ ಬೀಳನುಗಳನ್ನು ಪುಟ್ಟಿಗೆಳಲ್ಲ ತುಂಜಿಕೊಂಡು ಕೆಟ್ಟಿ ಬೀಳನುಗಳನ್ನು ಜನಾಭಾಯಿಸ್ತಿರು. ⁴⁹ಹಾಗೆಯೇ ಯುಗರ ಸಮಾತ್ಮಿಯಲ್ಲ ಆಗುವದು. ದೇವರೂತರು ಹೇರಣಬಿಂದು ನಿಲ್ಲಿವರಂತೆಂದು ಕೆಟ್ಟಪರನ್ನು ಬೇರೆಪಾಡಿ ಅವರನ್ನು ಬೀಂತಿಕೊಂಡಂಡಲ್ಲ ಹಾಕುವರು. ⁵⁰ಅಲ್ಲ ಗೋಳಾಬವು ಕಟಕಬನೆ ಹಲ್ಲುಕಡೆಯೋಣವೂ ಇರುವವು.

ಚಣನೀಗಳು 47, 48. ಈ ಗುಂಪಿನಲ್ಲ ಹರಲೋಕ ರಾಜ್ಯದ ನಾಮ್ಯ ಇದು ಮಾರನೆಯ ನಾಮ್ಯವಾಗಿದೆ (13:44-50) ಬೀಳನುಗಳನ್ನು ಹಿಡಿಯವ ಬಲೆಯನ್ನು ಸಮುದ್ರದಲ್ಲ ಹಾಕಿದರು ಎನ್ನುವ ಸಂಗತಿ ಒಳಗೊಂಡಿದೆ. ಗ್ರಿಲ್ ಭಾಷೆಯಲ್ಲ “ಬಲೆಗೆ” (sagēnē), ಅಂಗ್ಲ ಭಾಷೆಯ “seine” ಬೀಳನುಗಳನ್ನು ಹಿಡಿಯವ ಬಲೆಯಂದ ತೆಗೆದುಕೊಳ್ಳಲಾಗಿದೆ, ಇದನ್ನು ಬಿನ್ನಾರ ಚಾಗಿ ಬೀಳನು ಹಿಡಿಯವ ಬಲೆಯನ್ನು ನೂಡಿಸುತ್ತದೆ ಬಲೆಯ ಮೇಲ್ವಿಗೆಂದಲ್ಲ ತೆಲಾಡುವ ವಸ್ತುಗಳನ್ನು ಕಟ್ಟಿದರೆ ಬಲೆಯ ಕೆಳಭಾಗದಲ್ಲ ಭಾರವಾದ ವಸ್ತುಗಳನ್ನು ಕಟ್ಟಿತ್ತಿದ್ದರು. ಇಂಥಿಕ ಬಲೆಯನ್ನು ಎರಡು ದೋಷಿಗಳ ಮಧ್ಯದಲ್ಲ ಇಲ್ಲವಾದರೆ ಒಂದು ದೋಷಿ ಮತ್ತು ಸಮುದ್ರ ದಂಡಯ ಮಧ್ಯದಲ್ಲ ಕಟ್ಟಿತ್ತಿದ್ದರು. ಈ ಲೀತಿಯಾಗಿ ಕಟ್ಟುವಾಗ ಈ ಬಲೆಯಲ್ಲ ನಾರಾಯಣ ತಾತಕದಷ್ಟು ಬೀಳನುಗಳನ್ನು ಹಿಡಿಯಲು ನಾಘ್ಯವಾಗುತ್ತಿತ್ತು.

ಈ ನಾಮ್ಯದಲ್ಲ, ಬಲೆಯನ್ನು ಬಿನ್ನಾರವಾಗಿ ಹಾಕುವಾಗ ಎಲ್ಲಾ ತರಹದ ಬೀಳನುಗಳನ್ನು ಹಿಡಿಯಲು ನಾಘ್ಯವಾಗುತ್ತಿತ್ತು ದೋಷಿಯನ್ನು ದರಂಡಿಗೆ ಎತ್ತಿದು ತಂದು, ಅಲ್ಲ ಕೆಟ್ಟಿ ಬೀಳನುಗಳಿಂದ ಒಕ್ಕೀ ಬೀಳನುಗಳನ್ನು ಬೇರೆಷಣದಿನನ್ನಿತ್ತಿದ್ದರು. ಇಲ್ಲ ಕ್ರಿಯಾ ವಿಶೇಷಣ “ಕೆಟ್ಟು” (sapros) ಸ್ವಷ್ಟವಾದ ಅಥವ್ಯ “ಹಾಳಾಗಿರುವ” ಅಥವಾ “ಕೊಳಿತೆ” ಎಂದಾಗುತ್ತದೆ. ಏನೇ ಅದರೂ, ಇದನ್ನು “ಕೆಟ್ಟದ್ದು,” “ದುಷ್ಪತನದ್ದು,” ಅಥವಾ “ಹಲವೂರಣವಲ್ಲದ್ದು” ಎಂದು ಸಂಕೇತಿಕಾಗಿ ನೂಡಿಸಲಾಗಿದೆ.¹⁹ ಈ ಬೀಳನು ಆಗ ತಾನೆ ಹಿಡಿದಿರುವ ಬೀಳನು ಅಗಿರುವದಲಿಂದ, ಅದು “ಹಾಳಾಗಿರುವ” “ಕೊಳಿತೆ ಹೊಳಗುವ” ಸ್ಥಿತಿಯಲ್ಲಿರುತ್ತಿರಲ್ಲ. ಅದರ ಬದಲಾಗಿ, “ಕೆಟ್ಟದ್ದು” ಎಂದು ಹೇಳುವಾಗ ಬಹುಶಃ ಯೆಹೂದ್ಯರು ಬೀಳನ್ನು ತಿನ್ನಬಾರದೆಂದು ಆಷ್ಟೀಯಾಡಿರಬಹುದು. ಅಶುದ್ಧವಾದ ಬೀಳನುಗಳಿಗೆ ಈಜು ರೆಕ್ಕೆ ಮತ್ತು ಹೆಚ್ಚಿದಿಲ್ಲ (ಯಾಜಕರಾಂದ 11:10, 11) ಮತ್ತು ಸರಳವಾಗಿ ಶುದ್ಧವಾದ ಬೀಳನುಗಳಿಂದ ಸರಳವಾಗಿ ಬೇರೆಷಣದಿನಬಹುದು. Craig S. Keener ರವರು “ಗ್ರಾಹಾಯ ಕರೆಯಲ್ಲ ಸುಮಾರು ಇಷ್ಟಪ್ರಾನಾಲ್ಪ ಜಾತಿಯ ಬೀಳನುಗಳನ್ನು ಲೆಕ್ಕೆ ಮಾಡಿದ್ದಾರೆ, ಅವುಗಳಲ್ಲ ಹೆಚ್ಚಿನ ಜಾತಿಯ ಬೀಳನುಗಳ ಅಶುದ್ಧವಾಗಿದ್ದ ತಿನ್ನಲು ಯೋಗ್ಯವಾಗಿರುವದಿಲ್ಲ ಮತ್ತು ಅವುಗಳನ್ನು ಹಿಡಿಯಲು ಬಲೆಯಲ್ಲ ಯಾವುದೇ ವ್ಯಾಪ್ತಾನಂದ ಬಲೆಗಳ ಇರುವದಿಲ್ಲವೆಂದು” ಬರೆದಿದ್ದಾರೆ.²⁰ ಕೆಟ್ಟಿ ಬೀಳನಿಗೆ ಯಾವುದೇ ಬೆಲೆ ಇರುವದಿಲ್ಲ; ಬೀಳನಾರನು ಅವುಗಳನ್ನು ಸುಮ್ಮೆನ್ನೆ ಜನಾಡಿ

ಜಡುತ್ವನೆ. ಏನೇ ಅದರೂ, ಒಕ್ಕೆಯ ಬೀಣುಗಳು ಮಾರುಕಟ್ಟೆಯಲ್ಲ ಮಾರಲ್ಪಡುತ್ತವೆ.

ಬಜಿಸ್‌ಗಳು 49, 50. ಹಣಿಯ ನಾಮ್ಯದಂತೆಯೇ, ಈ ಕಥೆಯಾಗಿ ನಿಹಂತ ಸಾಯಂ ತಿಂಡಿನ ದಿನದಂದು ಯುಗ್ಯದ ಸಮಾಷ್ಟಿಯಲ್ಲ ನಡೆಯುವದು (ಸೋಂಡಿಲ 13:40). ಮತ್ತೊಂದಾವತ್ತೆ, ದೇವರೂತರು ನಿತಿವಂತಿಕೆಯಿಂದ ದುಷ್ಪತನವನ್ನು ಬೇರೆಡಿನುವ ಜವಾಬ್ದಾರಿ ಅವರಿಗೆ (ಸೋಂಡಿಲ 13:41). ಇಲ್ಲ ಕೇವಲ ದುಷ್ಪತನಿಗೆ ಶಿಕ್ಷಣವನ್ನು ಹೇಳಲಾಗಿದೆ. ದೇವರೂತರು ಅವರನ್ನು ಬೀಂಕಿಯ ಕೊಂಡದಲ್ಲಿ ಜಿನಾದಿಜಿಂಬರು, ಅಲ್ಲ ಗೋಳಾಪವು ಹಲ್ಲುಕಟ್ಟಣಿ ಕಡಿಯೋಳಿವು ಇರುತ್ತದೆ (ಸೋಂಡಿಲ 13:42). ನಾಯಿತಿಂಡಿನ ದಿನದಲ್ಲಿಯಾರು ಪರಲೋಕ ರಾಜ್ಯದ ನಂಜಗನ್ನು ತ್ರಜಿಗಳು ಮತ್ತು ಯಾರು ನಂಜಗನ್ನರಲ್ಲವೆಂಬುದು ಪ್ರಕಟವಾಗುತ್ತದೆ.

ಮನ ಯಜಮಾನನ ನಾಮ್ಯ (13:51, 52)

“⁵¹ಈ ಎಲ್ಲಾ ಮಾತುಗಳ ಅರ್ಥವು ನಿಮಗೆ ತಿಳಿಯಲೋ ಎಂದು ಕೇಳಲು ಅವರು - ತಿಳಿಯಾತು ಅಂದರು. ಆಗ ಆತನು ⁵²ಅವರಿಗೆ - ಕಿಂಗಿರಲಾಗಿ ಹರಲೋಕ ರಾಜ್ಯದ ಬಿಷಯವಾಗಿ ಉಪದೇಶಿಸಿಂದಿ ಶಿಕ್ಷಿತನಾದ ಶ್ರೀಯೋಜಿ ಶಾಂತೋಽಜೆಂಜಕ್ಸಿನು ಮನೆ ಯಜಮಾನನಿಗೆ ಹೋಳಿಸಿಯಾಗಿದ್ದಾನೆ. ಅವನು ತನ್ನ ಬೋಕ್ಕಣದೆಂಬಿಗಿಂದ ಹೊನ ಪನ್ನುಗಳನ್ನು ಹಳೆ ಪನ್ನುಗಳನ್ನು ಹೊರಗೆ ತರುತ್ತಿರುವನು ಎಂದು ಹೇಳಿದನೆ.

ಮುಕ್ತಾಯದ ಈ ನಾಮ್ಯವು ಹರಲೋಕ ರಾಜ್ಯದಲ್ಲಿರುವವರು ಹೇಗೆ ಇತರಲಿಗೆ ಬೋಧಿ ನಲ್ಲಿ ಶತ್ರುರನ್ನಾಗಿ ಮಾಡುವದೆಂಬುದನ್ನು ಒತ್ತಿ ನಿಂಡುತ್ತದೆಂದು ತೋಳುತ್ತದೆ. ತರುವಾಯ, ಅವರು ಯೇಸು ತಮಗೆ ಬೋಧಿಸಿದ ಎಲ್ಲಾ ಬಿಷಯಗಳನ್ನು ತಾವುಗಳ ನುಷಾತೇ ನಾರಲು ಹೋದ ಕಡೆಯಲ್ಲ ಅದನ್ನು ಅಷವಡಿಸಿಕೊಂಡರು ಮತ್ತು ಅದನ್ನೇ ತೆಗೆದುಕೊಂಡು ನಾಲಿದರು.

ಬಜಿಸ್ 51. ಅರ್ಥಮಾಡಿಕೊಳ್ಳುವದು ಎನ್ನುವ ಸಂಗತಿ ಕೇಳಿಸಿಕೊಳ್ಳುವ ಸಂಗತಿಗಿಂತ ಬೇರೆಯಾಗಿದೆ. ಅದರ ನಿಜಾಂಶಚೆನೆಂದರೆ, ಒಬ್ಬ ವ್ಯಕ್ತಿ ಹೇಳಿರುವದೆಲ್ಲವನ್ನು ಜೆನ್ನಾಗಿ ಈ ಆಸಿಕೊಂಡು ನಂತರ ಅದನ್ನು ಶಭ್ದ ಶಭ್ದವಾಗಿ ಪುನರಾವರ್ತನೆಯಾಗಿ ಹೇಳಬಹುದು, ಅದರೂ ಆತನು ಅವರು ಏನು ಹೇಳಿದ್ದಾರೆಂದು ಅರ್ಥಮಾಡಿಕೊಳ್ಳಲು ಆಗುವದಿಲ್ಲ. ಯೇಸು ಹೇಳಿದ್ದನ್ನು ಅರ್ಥಮಾಡಿಕೊಳ್ಳಲು ಶಿಷ್ಯರು ತಮಗೆ ಬೋಧಿಸಿದ ಎಲ್ಲಾ ಸಂಗತಿಗಳನ್ನು ಒಷ್ಣಗೂಡಿಸಿದರು. ಆತನ ಶ್ರೀಗೆ ಸರ್ಕರಾತ್ಮಕವಾದ ಉತ್ತರ ಕೊಟ್ಟಿದ್ದಲಿಂದ ಇದನ್ನು ಮಾಡಿದ್ದಾರೆಂದು ಕಾಣಿಸುತ್ತದೆ.

ಬಜಿಸ್ 52. ಈ ಬಜಿಸ್ವ ಅರ್ಥಾಯದಲ್ಲಿರುವ ಮುಕ್ತಾಯದ ನಾಮ್ಯವನ್ನು ಒಳಗೊಂಡಿದೆ ಮತ್ತು ಇದರ ಸಂಕ್ಷಿಪ್ತ ಅರ್ಥ ನಮಗೆ ಹಂಥಾಕ್ಷಾನವನ್ನು ನಿರ್ದಿಷ್ಟಿಸುತ್ತದೆ. ಹರಲೋಕ ರಾಜ್ಯದ ಬಿಷಯವಾಗಿ ಉಪದೇಶಿಸಿಂದಿ ಶಿಕ್ಷಿತನಾದ ಶ್ರೀಯೋಜಿ ಶಾಂತೋಽಜೆಂಜ ಶರ್ಕನನ್ನು ಯೇಸು ನೂಜಿಸುತ್ತಿದ್ದಾನೆ. ಒಬ್ಬ “ಶಾಸ್ತ್ರ” ಎಂದರೆ ಹಳೆ ಒಡಂಬಡಿಕೆಯನ್ನು ನಕಲು ತಯಾರಿ ಮಾಡುವವನಾಗಿದ್ದಾನೆ. ಆ ಅಭ್ಯಾಸವೇ ಮಾತ್ರ ಆತನಿಗೆ ದೇವರ ವಾರ್ಷದ ತಿಳವಣಕೆಯಿಂದುಮಾಡುತ್ತದೆ. ಇನ್ನು ಹೆಚ್ಚಾಗಿ, ಅವನು “ಶಿಷ್ಯನಾಗಲು” ಒಬ್ಬ ಶಾಸ್ತ್ರ ಯೇಸುವಿನ ಬೋಧನಗಳನ್ನು ಕಲಾರ್ಥಬಹುದು (ಸೋಂಡಿಲ 8:19; ಅರ್ತಾನ್ತಲರ ಶೃಂಗಾರಿ 4:13). ಅಂಥಹ ವ್ಯಕ್ತಿಯನ್ನು ಕರ್ತನು ತನ್ನ ಬೋಕ್ಕಣದಿಂದ ಹೊನ ವಸ್ತುಗಳನ್ನು ಮತ್ತು ಹಳೆ ಪನ್ನುಗಳನ್ನು ಹೊರಗೆ ತರುವವನಿಗೆ ಹೋಳಿಸಿದ್ದಾನೆ. ಗ್ರೀಕ್ ಶಭ್ದವು (*thesauros*) ಇದು ಬೋಕ್ಕಣವನ್ನು ನೂಜಿಸುತ್ತದೆ ಅರ್ಥವಾ ಅದರಲ್ಲಿ ಇರುವ ವಸ್ತುಗಳನ್ನು ಇಲ್ಲವಾದರೆ

“ಬೋಕ್ಕನದ ಹೆಚ್ಚಿಗೆ” ಅಥವಾ “ನರಗತ ಕೊಳೆ”ಯನ್ನು ನೂಡಿಸುತ್ತದೆ (ನೋಡಿಲ 2:11; 6:19; 12:35 ರ ಮೇಲನ ವ್ಯಾಖ್ಯಾನಗಳು). “ಹಕ್ಕೆ” ಬೋಕ್ಕನವೆಂದರೆ ಹಕ್ಕೆ ಒಡಂಬಡಿಕೆಯ ಸರ್ವಂಗತಿಗಳನ್ನು ತ್ವರಿಸಿದಿಸಿದರೆ “ಹೊನ್” ಬೋಕ್ಕನವೆಂದರೆ ಯೀಸುವಿನ ಬೋಧನೆಯನ್ನು ನೂಡಿಸುತ್ತದೆ.

ಖಾತೆಗಳು

ನುವಾತೆಯ ಪುಣಿಷಣಿ (13:33)

ಯೀಸು ಹುಳಿಹಿಟ್ಟನ ನಾಮ್ಯವನ್ನು ಬಿವರಣೆಯನ್ನು ಸೀಡದೆ ಹೇಳಿದನು, ಆದನು ಹುಳಿಹಿಟ್ಟನ ಗುಣಾಂಶಗಳನ್ನು ಬೋಧಿಸುವ ಕಾರಣಕ್ಕಾಗಿ ಹೇಳಿದನು ಎನ್ನುವ ನಂತರ ನಾವು ಅಧ್ಯಾತ್ಮಾದಿಕೆಳಾಳ್ಜಿಬೇಕು.

1. ಹಿಟ್ಟಿನಲ್ಲಿ ಹುಳಿ ಉಳಿಗಡೆಯಂದ ಹೊರಗಡೆ ಕಾಯ್ದುಮಾಡುತ್ತದೆ. ಅದೇ ಲಂತಿಯಾಗಿ, ಶೈತ್ಯನ ಆತ್ಮಪ್ರಾ ಹೃದಯದಲ್ಲ ಕಾಯ್ದುಮಾಡುತ್ತದೆ. ಅದೇ ಆತ್ಮಪ್ರಾ ನಮ್ಮ ಹೃದಯದಲ್ಲ ಇಂದು ವಾಸನಮಾಡುತ್ತದೆ ಆದಲಂದ ಮೊದಲನ ಕೈಸ್ತರು ಲೋಕಕ್ಕೆಲ್ಲ ನುವಾತೆ ನಾರಲು ಕಾರಣವಾಗಿದೆ. ಒಳ್ಳೆಯ ಮತ್ತು ಪ್ರಮಾಣಿಕ ಹೃದಯಗಳಲ್ಲ ನುವಾತೆಯನ್ನು ನೆಡುವಾಗ ಜಿನರ ಜೀವಿತವನ್ನು ಹಿವರ್ತನನೆನ್ನಾಳಿಸುತ್ತದೆ.

2. ಹುಳಿಹಿಟ್ಟಿನ ಶ್ರುತಿಯೆ ಕ್ರಮೇಣವಾಗಿರುತ್ತದೆ. ನುವಾತೆಯ ಹುಳಿ ಎಲ್ಲಾ ಕೈಸ್ತರ ಜೀವಿತದಲ್ಲ ಇರಬೇಕು ಮತ್ತು ಅದು ಒಬ್ಬರ ಹೃದಯದಿಂದ ಇನ್ನೊಬ್ಬರ ಹೃದಯಕ್ಕೆ ಹಲಯಬೇಕು. ನುವಾತೆಯ ಜ್ಞಾಲಮುಜಯಲ್ಲ, ಅದು ತಕ್ಷಣವೇ ಬಂದು ಆತಂಕವನ್ನುಂಟು ಮಾಡುವದಿಲ್ಲ, ಅದರೆ ಅದೇ ಕ್ರಮವಾಗಿ ಮತ್ತು ಸ್ಥಿರವಾಗಿ ಕಾಯ್ದುಮಾಡುತ್ತದೆ.

3. ಹುಳಿಯ ಹಿಟ್ಟಿನಲ್ಲಿ ನ್ಯಾಥಾವಿಕವಾಗಿ ಉತ್ಸತ್ತಿಯಾಗುವದಿಲ್ಲ; ಅದನ್ನು ಹಿಟ್ಟಿನಲ್ಲಿ ಕೂಡಿನಬೇಕು. ನುವಾತೆಯ ಹುಳಿಹಿಟ್ಟು ಮಾನವನ ಮೂಲವಲ್ಲ. ಅದರೆ ಇದು ಹಾಪಕ್ಕೆ ದೈವಿಕ ಹಲಹಾರವಾಗಿದೆ (ಯಾಕೇಳಬ 1:21). ನುವಾತೆಯ ಲೋಕಕ್ಕೆ ಕೈಸ್ತರು ತೆಗೆದುಕೊಂಡು ಹೋಗಬೇಕು (28:18-20). ಹುಳಿಯ ಹಿಟ್ಟಿನಲ್ಲಿ ಕಾಯ್ದುಮಾಡಿದಂತೆ ತಕ್ಷಣವೇ ಹೃದಯದಲ್ಲ ಕಾಯ್ದುಮಾಡಲು ಶಾರಂಭವಾಗಬೇಕು.

4. ಈ ನಾಮ್ಯದಲ್ಲಿರುವ ಹುಳಿ ಹಿಟ್ಟು ಒಂದೇ ಸ್ಥಳದಲ್ಲಿ ಇರುವಂಥದ್ದಲ್ಲ. ಅದು ಹಿಟ್ಟಿನಲ್ಲಿ ಮೂರು ಲಲತೆಯಲ್ಲ ಕಾಯ್ದುಮಾಡುತ್ತದೆ. ಅದೇ ನೂತ್ರಿಗಳನ್ನು ನುವಾತೆನಾರುವದರಲ್ಲಿ ಉಪಯೋಗಿಸಬೇಕು: ಶ್ರುತಿಯೊಂದು ಜನಾಗಂದಲ್ಲ ಬಿಘ್ನಿಸಿಗಳ ಗುಂಪು ನ್ಯಾಫಿನಲ್ಲಿಡಬೇಕು ಅದಲಂದ ದೇವರ ರಕ್ಷಣೆಯ ನುವಾತೆಯ ಹೆಚ್ಚಿನ ಜನಲಿಗೆ ಮುಷ್ಟಿತ್ತದೆ.

ಪರಲೋಕ ರಾಜ್ಯದ ಪೌರ್ಯ (13:44-46)

13:44-46ರಲ್ಲ ಯೀಸು ಎರಡು ನಾಮ್ಯಗಳನ್ನು ತೊಟ್ಟು ಪರಲೋಕ ರಾಜ್ಯದ ಚೌಲ್ಯಗಳನ್ನು ತೋಲಿಸಿದ್ದಾನೆ. ಅಂಥಾಗ ಹಾಗರಿಗೆ ನಮಗೆ ಯಾಕೆ ಅವಶ್ಯವಾಗಿವೆ? ಇಲ್ಲ ಅದಕ್ಕೆ ತೆಲವು ಕಾರಣಗಳಿಬೇ:

1. ಅದರ ಚೌಲ್ಯವನ್ನು ಅದರ ಬೆಲೆಯಂದ ಸಿಧರಲನಲಾಗುವದು. ಪರಲೋಕ ರಾಜ್ಯ, ಅಥವಾ ನಭಿ, ಯೋಜಿಸಲಾಗಂದಷ್ಟು ಬೆಲೆಯಿಂಳುದ್ದಾಗಿದೆ. ಇದನ್ನು ನ್ಯಾಫಿನಲು ಶೈತ್ಯನ ಅಮೂಲ್ಯ ರಕ್ತಪು ಬೇಕಾಗಿರುತ್ತದೆ (1 ಹೇತು 1:18, 19).

2. ಅದರ ಚೌಲ್ಯವು ಅದರ ಲಾಭದಿಂದ ಸಿಧರಲನಲಾಗುವದು. ಇತರೆ ನಂಗತಿಗಳು ನಾವು ಹೇಗೆ ಚೌಲ್ಯಮಾಡನ ಮಾಡುತ್ತೇವೆ ಎನ್ನುವದು ನಮ್ಮನ್ನು ನಾವೇ ತ್ವರ್ಮಿಹಾಕಿಕೆಳಳು ಬೇಕು, “ನಭಿಗೆ ನೆಲದವಲಿಗೆ ಯಾವ ಯಾವ ತ್ವರ್ಮಿಜನಗಳವೆ?”

3. അദർ ചോലുപ്പ് യാരു ഹദേഡുകൊംടിദ്വാരോ അവരു സിഥരിനുത്തുരെ. കീസ്റ്റൻ സഭിയും ഹദേഡുകൊംടിദ്വാൻ. ആത്മ അദ്ദു കച്ചുപ്പാറി വാഗ്നൻ മാറിദ്വാൻ (16:18, 19). മതു അംപമു ദിനഗജലു ആത്മ അദ്ദു തന്ദേനു സമുച്ചിനുത്തുനേ (1 കേണലംഥ 15:24).

4. അദർ ചോലുപ്പ് അദർ സേബേഡിം കോളിനലാഗുത്തുദേ. സഭിയു നിയോജി ലോക്കു സുവാതേയും നാരുവദാറിദേ. ശാഖുതവാദ രക്ഷാജേനു ഇതരരം്പു തരുവദാറിദേ.

5. ഇദർ ചോലുപ്പ് ഗജും ഇദർ ഭവിഷ്യത്തിനിംഡ തിരുപ്പുകോദലാഗുവദു. സഭിയു നംജിന്തു സദസ്യരം്പു കീസ്റ്റനിഗീ സിലഡലാഗുവദു അവരു ആത്മോംടിനേ അജ്ഞകേ മാഡുവരു മതു നായുയിൽനുവരു (1 കേണലംഥ 6:2; എഫൈൻ 5:26, 27). സഭിയും ജപ്പു ഹിംപിലിനുവരു സിത്രുപ്പുദലു ദേവര പ്രസ്തുതേയും ജപ്പു ഹിംപിലിനുവരു (2 ഫൈസലോസിക് 1:9; 1 ഹൈത്ര 4:17).

ഹോസിദ്ധുപ്പുതുപ ഭോക്തുന്നദ നാമ്പ: (13:44)

കൊപിപ്പേ പ്രവൃദ്ധ നാമ്പ മൂരു മുഖ്യവാദ ഹാതഗജും തിഥിനുത്തുദേ.²¹

1. ഭോക്തുന്. ഹരലോക്ക് രാജ്യപ്പ് ശ്രേഷ്ഠ ഭോക്തുനവാറിദേ. അദു ഒബ്ബുനു എല്ലാ അസ്തി മതു ശ്രീകൃഷ്ണതു ബേലേയുജ്ജദ്വാറിദേ. അദർ ബേലേയോംടിനേ യാവദന്മു ഹോജ നലാഗുവദില്ല.

2. താഗ്. ഹോപിപ്പേ പ്രവൃദ്ധവം്പു കുംകുകോം നംതർ, അദ്ദു ഹോംടികോഞ്ചുവദക്കു മുന്മുഖ്യനു തനിറുവദസ്തീലു കോപ്പു ജപ്പുനു. ഹരലോക്ക് രാജ്യദ പ്രജീഗജാഗലു ഒബ്ബുനു താഗ് മാഡലു സിദ്ധനാറിരബേകു. ശിഷ്യപ്പുവക്കേ നാപ്പഥുവന്മു അല്ലഗജീയുവദു അവശ്യവാറിദേ (16:24).

3. സംതോഷ. മുന്മുഖ്യനു ബോക്തുനദ ചോലുദിംദാറി ഹോലവന്മു കോംഡുകോഞ്ചലു തസ്തിരുവദേലുവന്മു മാരലു സംതോഷന്നിംഡനു. ഒബ്ബുനു കീസ്റ്റന ശ്രേഷ്ഠ ഭോക്തുനവന്മു മതു ആത്മ രാജ്യവന്മു അലതുകോഞ്ചവാഗ ആത്മ ശിഷ്യപ്പുകാറി മാറിദ താഗ്കാറി ബിഥാറിനുവദില്ല. ബദലാറി, ഹരലോക്ക് രാജ്യദ ഭാഗവാഗരുവദകാറി സംതോഷന്നിംഡുവനാറിദ്വാൻ.

David Stewart

ചിത്രങ്ങൾ

¹F. N. Hepper, “Plants,” in *New Bible Dictionary*, 2d ed., ed. J. D. Douglas and Norman Hillyer (Wheaton, Ill.: Tyndale House Publishers, 1982), 948. ²Mishnah *Tohoroth* 8.8; നോഡില *Niddah* 5.2. ³Talmud *Ketuboth* 111b. ⁴W. F. Albright and C. S. Mann, *Matthew*, The Anchor Bible (Garden City, N.Y.: Doubleday & Co., 1971), 169. ⁵I Enoch 90.30, 33, 37. ⁶നോഡില Leon Morris, *The Gospel According to Matthew*, Pillar Commentary (Grand Rapids, Mich.: Wm. B. Eerdmans Publishing Co., 1992), 353. ⁷Craig S. Keener, *The IVP Bible Background Commentary* (Downers Grove, Ill.: InterVarsity Press, 1993), 84. ⁸കേലവു കു ഭരക പ്രംഥഗം ബിഥാഞ്ചവാറി പ്രവാദിയു “യിലായ” എന്ദു നുത്തിരുത്തുകേ. അദർ അദു കത്തു, അദർ ജീവനാറി നോഡില Bruce M. Metzger, *A Textual Commentary on the Greek New Testament*, 2d ed. (Stuttgart: German Bible Society, 1994), 27. ⁹കീടന്നേഗാരനാദ ദാഖിദന്മു “പ്രവാദിയംബേ” നബജനലാറിദേ അത്താന്തലര കായോജ

^{2:29, 30.} ¹⁰Eddie Cloer, *Psalms 51—89*, Truth for Today Commentary (Searcy, Ark.: Resource Publications, 2006), 484.

¹¹Some manuscripts do not include “of the world” (Metzger, 28). ¹²Albright and Mann, 170. ¹³David Hill, *The Gospel of Matthew*, The New Century Bible Commentary (Grand Rapids, Mich.: Wm. B. Eerdmans Publishing Co., 1972), 238. ¹⁴J. W. McGarvey, *The New Testament Commentary*, vol. 1, *Matthew and Mark* (N.p., 1875; reprint, Delight, Ark.: Gospel Light Publishing Co., n.d.), 124. ¹⁵Mishnah *Baba Bathra* 4.8, 9. ¹⁶The rabbis also debated what items a finder could keep. (*Talmud Baba Metzia* 25a; *Jerusalem Talmud Baba Metzia* 2.5.) ¹⁷Albright and Mann, 170. ¹⁸Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 325. ¹⁹Ibid., 913. ²⁰Keener, *Matthew*, 392.

²¹Adapted from Neil R. Lightfoot, *Lessons from the Parables* (Grand Rapids, Mich.: Baker Book House, 1965), 40–41